

UNIVERSAL
LIBRARY

OU_200140

UNIVERSAL
LIBRARY

ರಾಮಚಂದ್ರ.

(ಸಾಮಾಜಿಕ ಕಾದಂಬರಿ

ಜಂಗವು ಕೋಟಿ ಕೃಷ್ಣ ಶಾಸ್ತ್ರ,
ಸಾಹಿತ್ಯ ಸರಸ್ವತಿ, ವಿದ್ಯಾಭಾಷಣ.
ವೈಕುಂಠ ಪದ್ಯಾಖಾತೀಯ ಸರ್ಪಸ್ ತುಮಕೂರು.
ಇವರಿಂದ ರಜನಲ್ಪುಷ್ಟಿ ದು

— ಮಾತ್ರಾಂಶುಭ್ರಂಷಾ —

ತುಮಕೂರು
ಶ್ರೀ ಸಾತ್ವತ ನಾಥ ಸ್ತುತಿಂಗ್ ವರ್ಣಾನಂದ ಮುದ್ರಿಸಲ್ಪಿತು

ಉತ್ತರಾಧಿಕಾರಿ ಮುಸ್ತಕ ಭಂತಾರ

ಎಂಬುದು ನಿರ್ದಿಷ್ಟ
All rights reserved.

KARNATAK BOOK-DEPOT.
Pro. B G CHIMALAGUND
GOWLIGUDA HYDERABAD-DN

ರಾಮಚಂದ್ರ.



ಶೀತಲಾನದಿಯತೀರ. ಬೆಳಗ್ಗೆ ಹನೆಂಬುಂದು ಘಂಟೆ
ಪನು ರಾಮಾನಂದ, ಇನ್ನೂ ಹೀಗೆಯೇ ಇವ್ವಿಲ್ಲ? ಎಳ್ಳರೂ ಇಗಲೇ
ಹೊರಟರಳ್ಳ.

ಆ! ಅಪ್ಪು ಹೊತ್ತಾಯಿತೆ? ಇಯಾಗ್ನಿ, ದಯಿಯಿಂದ್ದು ಹೀಸು ಸನಗೂ
ಒಂದೆಲೆಯನ್ನು ವಾಡಿರು ನಾರ್ತಿಕನನ್ನು ಸಿರ್ಪಿಸ್ತು ಸುತ್ತಿದ್ದೇಂದೆ ತಾದ
ಕಂಡಲೆ ಸಾಂನಾಮ್ಮಿಕಗಳನ್ನು ತೀರಿಸಿಕೊಂಡು ಮನೆಗೆ ಹೊಕ್ಕು ಬಂದು
ಬಂಡುವೆನು.

ಮಧ್ಯಾಹ್ನದ್ವಾರೆ ಬಂದುಫಂಟಯೂ ಆಯಿತು ರಾಮಾನಂದನು
ಪೂರ್ವೋಕ್ತಮ ಕರ್ಮಗಳನ್ನೆಲ್ಲಾ ಮುಗಿಯಿಸಿಕೊಂಡು ಮನೆಗಿಂತೇಗಿ—ಪನೆ,
ಗಂಗಾಸವಾರಾಧನೆಯ ಮನೆಯವರು ಏರಡನೆಯುಸಲ ಕರೆಯುಳ್ಳಿದಕ್ಕೆ
ಒಂದಿದ್ದರ?

ಇಳ್ಳ ಪುನಃ ಕರೆಯುವುದಕ್ಕೆ ಬರಲು ಜನಸಾಂಯವ್ಯಾಪ್ತಿ, ದಯಿಯಿಂದ್ದು
ಎಲ್ಲರೂ ಜನ್ಮಿರುವ ಫಂಟಗೆ ಬರಬೇಕು — ಎಂದು ಆಗಲೇ ಹೇಳಿರುವ
ರಲ್ಲ? ಬೇಗ ಏಳಿಸಾರದೇ! ಹಿಮಗೋಷ್ಠರ ನಾನು ಕಾದುಕಾದು
ಅಂತಾಯ್ತು.

ಪನೆಂದೆ? ನಾವೇನು ಅನ್ನೂ ಕಾಣಿದ ಕಂಗಾಳಿಗಳೂ ಏರಡನೆಯುಸಲ
ಕರೆಯಿಸಿಕೊಳ್ಳಿದೆ ಹೇಳಿಗೆವುದಕ್ಕೆ? ಸರಿಸರಿ. ಇವ್ವಪದ್ಧರಿ ಹೀಸು
ಹೇಳಿಗು— ಎಂದು ತಂದಿದ್ದ ಬದ್ದೆ ಒಟ್ಟುಗಳನ್ನು ಮಂಡಿಸಿ ತಟ್ಟಿ ಕುಟ್ಟಿ
ಕರಿದ್ದ ಕಾಲವನ್ನು ಕಳೆದನು. ಯಂತ್ರವಾಸರನ್ನು ಬಿಟ್ಟು ನೀಯಿಲಭಕ್ಕೆ
ಹೋಗಲು ಇವ್ವಪಳ್ಳ. ಆಕೆಯು ಬಿನ್ನೂರಾಗಿ ಕುಳಿತಳು. ರಾಮಾನಂದ
ನಿಗೂ ಆ ಉಬ್ಬವನ್ನು ಬಿಡಲು ಮನಸ್ಸಿಳ್ಳ ಮನೆಯಲ್ಲೂ ಅಡಿಗೆಯೇ
ಇಲ್ಲ. ಕಸೆಗೆ ಹೆಂಡತಿಯ ಉಪಾರ್ಕೋಕ್ತಿಗಳ ಮೂಲಕ ತನ್ನ ದರ್ಶವನ್ನು
ಖಿಸಿಕೊಂಡಂತೆಯೂ ಆಕೆಯನ್ನು ಪನೇಹಿ ಉದಾ೦ರವಾಡುವಂತೆಯೂ
ನಟಿಸಿದನು. ಇಬ್ಬರೂ ಭೋಜನಕ್ಕೆ ತೆರಳಿದರು.

ಎಲ್ಲರೂ ಬಂದು ಕುಳಿತ್ತದ್ದಾರೆ ಎಲೆಗಳನ್ನು ಹಾಕಬೇಕು. ದೊಡ್ಡ ಮನೆಯ ಧುಂಡಿಭಟ್ಟರೂ ಬಂದರು ಬಳಿಕ ಭೋಜನಕ್ಕೆ ವ್ಯಾರಂಭ. ಅತಿಧಿ ಗೆಳಲ್ಲಿ ಕೆಲವರು ವೇದಪಾರಾಯಣ, ಕೆಲವರು ಲೋಕಸ್ಯವಹಾರದ ಸಂಭಾಷಣೆ, ಹೀಗೆ ನಿರತರಾಗಿದ್ದರು. ಅಭಿಫಾರಾರಪ್ತಾ ಆಯ್ದು. ಸರ್ವತ್ರ ನಿಶ್ಚಯ. ಪಾರ್ವತೀದೇವಿಯು ಬಂದು ಸಂಕಲ್ಪವಾಡಿ ಅನ್ನವನ್ನು ಧಾರೆಯೆರೆದಳು. ಇದಕ್ಕೆ ನೊದಲೀ ಪರಮಪಾನಸೆಯಾದ ಗಂಗಾವಾತೆಯ ದಿವ್ಯತೀರ್ಥವು ಪಬ್ಲುಯಮೇಲೆ ಸರ್ವತ್ರ ಏನಿಯೋಗಿಸಲ್ಪಟ್ಟಿದ್ದಿತು. ಎಲ್ಲರೂ ಭಕ್ತಿಯಿಂದ ಸ್ವೀಕರಿಸಿದ್ದರು. ಬುಳಕ ಭೋಜನಕ್ಕೆ ಅರಂಭ ಅಂದು ಭಾನುವಾರ ಯಾರಿಗೂ ಆಕುರಿಲ್ಲ. ಸಾವಕಾಶವಾಗಿ ಆಗಬೇಕೆಂಬ ಮನೆಯನರ ಉಪಜಾರೋಕ್ತಿಗಳು ಬೇರೆ. ಮತ್ತು ಬಗಿಬಗೆಯ ಭಕ್ತ್ಯಾಭೋಜನಗಳು. ಇವೆಲ್ಲಾ ಕುಲಕೂಲವನ್ನು ಕಡೆಗೊತ್ತಿದ್ದವು. ಅನಾಹತಕರಾಗಿ ಬಂದ ಅತಿಧಿಗಳ ಸಂಖ್ಯೆಯೂ ಅಮುತವಾಗಿಯೇ ಇದ್ದಿತು. ಇದರಿಂದ ಅನ್ನ ಮುಂತಾದ ಕೆಲವು ಪದಾರ್ಥಗಳನ್ನು ಪುನಃ ಅಡಬೇಕಾಯ್ದು ಇದಕ್ಕೂ ಸ್ವರ್ಗ ಕೂಲಿತ್ವಾದ ತೆಗೆದುಕೊಳ್ಳಲಿಕ್ಕೋ ಬಡಿಸಿದ್ದ ಪದಾರ್ಥಗಳಲ್ಲಾ ಸಂಖ್ಯಾಜ್ಞವಾಗಿ ನಿನಿಯೋಗವಾಗಲೀಂದೂ, ಆಶುರಪಡಿಸಬಾರದೆಂಬ ಆದರಣೆಯಿಂದಲೋ, ಅಂತು ಹೇಗೋ ಎರಡನೆಯುಸಲ ಬಡಿಸುವ ಕೆಲಸವು ಸ್ವಲ್ಪ ತಡವಾಯ್ತು. ಆಗ ಪುನಃ ಎಲ್ಲೆಲ್ಲಾ ಲೋಕಾಧಿರಾಮವಾದ ಸಂಭಾಷಣೆಯೇ.

ಪಾರ್ವತೀದೇವಿಯು ಪಬ್ಲುಯಮೇಲೆ ಒಂದಾಗ ಧುಂಡಿಭಟ್ಟನು—ತಾಯಿ, ನಿಮ್ಮ ಜನ್ಮ ಸಾರ್ಥಕ. ನಿಮ್ಮ ಮಹಾಯಾತ್ರ ಸಿಂಹಿಕು, ಈ ಲೋಕದಲ್ಲಿ ನೀವೇ ಧನ್ಯರು. ಆಹಾ! ಏನು ಸವಾರಾಧನೆ! ಏನು ವಿಶರಣೆ! ಎಲ್ಲಾ ನಳಪಾಕ ಭೀಮಪಾಕವೇ! ಇಂದೇ ಸುದಿನ.

ಪಾರ್ವತೀದೇವಿ—ಅಷ್ಟು, ಒಡವಳ ಭಕ್ತಿ. ನನ್ನಂತಹವರು ಏನು ಮಾಡಿಯೇನು. ಎಲ್ಲಾ ಭಗವಂತನ ಆಸುಗ್ರಹ. ನಿಮ್ಮಂತಹ ವಾಪ್ಯಯವಂತರಾದರೂ ತೀರ್ಥಯಾತ್ರೆಮಾಡಿಕೊಂಡು ಬಂದರೆ ಎಷ್ಟೋ ವಿಷ್ಟಂಭಣಿಯಿಂದ ಸಡೆಯಿಸಿರಿ. ಕಾತೀಗೆ ನಿಮ್ಮ ಪ್ರಯಾಣ ಯಾವಾಗ, ಧುಂಡಿಭಟ್ಟರೆ?

ಧುಂಡಿಭಟ್ಟ—ಅಮ್ಮ, ಸಾನೇಕೆ ಕಾತೀಗೆ ಹೋಗಬೇಕು? ಈ ದ್ವಿತೀಯಕೂಲಿ, ಹೆಚ್ಚುವೆಚ್ಚಾ ದಂಡಾ ತೆತ್ತು, ದಾವಿಯಲ್ಲಿ ಕಷ್ಟನಷ್ಟಗಳನ್ನು

ನೆಭವಿಸಿ, ಸಿಕ್ಕಿದ ನಿರನ್ನ ಕುಡಿದು, ರೋಗಾ ತಂದುಕೊಂಡರೆ ಗತಿಯೇನು? ಅರ್ಥಹಾನಿ, ಪಾರಾಪಾನಿ. ನಿಮ್ಮಂತೆ ಪುನಾಧ್ಯಕ್ಷರು ಯಾರಾದರೂ ಯಾತ್ರೆವಾಡಿಕೊಂಡುಬಂದು ಹಿಂದ್ರಪ್ರಸಾದಗಳನ್ನು ಕೊಟ್ಟು, ಮೃಖಾನ್ನು ಸಂಕರಣೆಯನ್ನು ಮಾಡಿಸಿದರೆ ಇದ್ದ ಕಂಡೆಯೇ ಎಣ್ಣಪ್ರಾ ಆಯಿತು.

ಪಾರ್ವತೀದೇವಿಯು ನಿಜವಾಗಿಯೂ ಒಡವಳು ಪಟ್ಟಿಂದಲ್ಲ ಹುಟ್ಟಿ ಒಳಿದವಳು. ಏದ್ವಾಪಂ ಪ್ರಾದು. ಸ್ವರದಿಂದಲ್ಲೇ ಸ್ವಾಭಾವವನ್ನು ತಿಳಿಯು ಇಲ್ಲಿ ಜಾಣಿ. ಆದುದರಿಂದ ಪ್ರಸಿದ್ಧಿಂದ ಮುಂದಾಕ್ಕೆ ಶೈರಳಿದಳು.

ರಾಮಾನುದನು ಹತ್ತಿರ ಕುಳಿದ್ದ ವ್ಯಕ್ತಿಯನ್ನು ನಿರ್ದೇಶಿಸಿ ಧುಂತಿ ಘಟ್ಟಿನನ್ನು ಕುರಿತು—“ಎನುಸ್ವಾಮಿ ಇನ್ನೂ ಕೆಲವು ದೊಡ್ಡ ಸಂತಪರಾಗಳ ಉಪಕ ಕಾಣಿದೆ.” ಎಂದು ಕಳ್ಳುಮೆಟ್ಟಿಕಿಸಿದನು

ಧುಂಡಿಘಟ್ಟ—ಬುರ್ಬಳಿ. ರೋದು ಸ್ವಾಮೀ, ಮರಕಿದ್ದೆ ಈನು ಸಿತಾ ಕಾಂತ, ರಾಮಾನುಂದರ್ವಿಗೆ ಇವರೆಯನ ರೂಪಾಗ?

ರಾಮಾನುಂದ—ಶಿಂಫರದಲ್ಲಿ. ತಂದೆನುಕ್ಕಿಂಬುಗೂ ಒಟ್ಟಿಗೆ. ಇನ್ನೇನು ಈತಿನಿಗೆ ಸೆಂತ್ರಪ್ರೈಸ್‌ರ್ವೆ ಮಗನಿಗೆ ಪುರಾಂಪರಣೆ ಇವನುಯವ ಮಾಡಿಸುವರು.

ಸಿತಾಕಾಂತನು ಮುಗುಳಿಸಗೆಯಿಂದ ಸುಮ್ಮಿಸಿದ್ದನು. ಈತನು ಈ ಲಾರಲ್ಲಿ ಗ್ರಿಸಾಡೊಬ್ಬ ದೊಡ್ಡ ಮನವ್ಯಾ. ಗುಣತಾಂತ್ರಿ ಬದುಕಿದ ಮನಸೆನದವನು. ಪ್ರಕೃತದಲ್ಲಿ ಲೆಂಟ್ರಿಕ್‌ವೈತ್ರೆ ಇಪ್ಪತ್ತು ರೂಪಾ ಹಿಗಳ ಅಲ್ಲಿಪೇತನ ಆದರೂ ಉದಾರಿ. ಈತನೆ ಪಂತಿನಲ್ಲಿ ತೊಕವುಂಟು. ಆದುದರಿಂದಲೇ ಈ ಸುಂದರಗಿರಿಗ್ರಾಮದ ದೊಡ್ಡ ಮನವ್ಯಾರ ಮಂಡಪ ಇಲ್ಲಿ ಈತನು ಪ್ರಮುಖಿ.

ಸುಂದರಗಿರಿಯು ಸಾಮಾನ್ಯಗ್ರಾಮ. ಪ್ರಜಾಸಂಪ್ರೇಶನಿರುಸಾರ್ವರ ಮಾತ್ರ ಬ್ರಾಹ್ಮಣರ ಮನಸೆಗಳಾದರೂ ಇಷ್ಟತ್ತೆ. ಸಿತಾಕಾಂತನಿಗೆ ಪ್ರಾರ್ಥಿಸಿ ಕಾಲಕ್ಕೆ ನೂರುಱಂದೆಗ ವರೆಸದ ಆಯತ ಇಡೀತಂತೆ. ಮನಸೆಯಲ್ಲಿ ನಿರ್ಜಯನ ಶುಭಾಶುಭಕರ್ಮಗಳಿಂದ, ದೊಡ್ಡ ಮನವ್ಯಾರ ದೈತ್ಯ ಇವಚಾರಗಳು, ತಿಂಗಳಗಟ್ಟಿ ಬಂದು ತಿಳ್ಳಿ ರಾಕುತ್ತದ್ದ ಬಾದ ರಾಮು ಸಂಬಂಧದ ಬಂಧುಭಾಗವತರಿಗೆ ಅನ್ನವ್ಯಾಗಳು, ಯಾಜಕರಿಗೆ

ଭୋଲିଦକ୍ଷି ହୀଗଳୁ, ନିକ୍ଟାଗଟ୍ଟେ ଅଣିଧି ଅଭ୍ୟାସ ଗତିରେ ମୃଦୁଲୀନ୍ତରେ ଭୋଜନ. ପଞ୍ଚାନୁଶ୍ରମପାଇ ବଂଦ ଦେଵରେ ହେଲେଗଲୁ, ଦଶମନ୍ତରେ ହେଲେଗଲୁ, ମୁଗ୍ଧରେ ଜ୍ଞାନମର୍ତ୍ତିନିଗୁ ବୀରିଗନ୍ତି ନାହିଁଦ ହେଲେଦଶେରେ ପାଦଗଳୁ, ମୁଗ୍ଧରେ କୌଣସି ବଳ୍ପିନାହିଁ, ମୋଦିନେ ମୁଖ୍ୟ କାହିଁନ ସହେଲ୍ପ୍ରେମାଳୀପିଯଂତେ ହେଛି ଦ କଂଦାଯ କହିଗଲୁ, ନରମନାନଦ ତୈରିଗେ, ମୁରଦ ଦିନାରାଧନେ କାଣିକେଗଲୁ, ଇହେ ମୋଦଲାଦ ଏଲାଲା ହେଜ୍ଜ ଗଳିଗୁ ଆ ଆମ ତିଯେବେ ଲାକ୍ଷ୍ମୀରପାଦି. ସୀତାକାଂକ୍ଷନୁ ସ୍ଵର୍ଗପାରି ଆଖଙ୍କାନାହୁ ଏତ୍ତୁ ବଂଦିଗଳନାହୁ ଇଟ୍ଟୁ କୋଠାନୁ ଆରଂବନାକିମୁକ୍ତିଦ୍ଵାରା. ଭରୁଭରୁତେ ନକାଳଗଳିଲା ମୁଖ୍ୟକେଳିଗଳାଗଲିଲା. କୌଣିକିକିମାରି ଧାରଣୀ ହେଛି କୁ. ହୀଏ ଅନିର୍ଣ୍ଣୟ ତପାଗି ହେଜ୍ଜ ପୁ ହେଜ୍ଜ କୁ. ଆମିଦୁ ତୈରି କୁ. ତକ୍ତିଦି ଯେଇଖିମୁଦେଇ କଷ୍ଟପାଦୟତ୍ତ. ସାଥଦୁଦୁକେ କାଳିବାଯୁଜ୍ଵର ମୁକ୍ତୁ ଦୋଷ୍ଟରେଇ ବଂଦୁ ପଲବୁ ଦନକରୁଗଳୁ ନକ୍ତୁ ହୋଇଦୁବୁ —ହୀଏ ପାନକେ ସାବିରାରୁ ରହିବାଯି ନଷ୍ଟପାଗୁକ ବାଦିତୁ. ଐଦିରିଦ ସ୍ଵର୍ଗ ବେଳେଶାଯିନ୍ଦ୍ରୀ ବିଟ୍ଟିନୁ. ଭାବିମିଯନ୍ତେ ଲାଲା ପାରକ୍ଷେ କୌଣସି ନୁ. ଇଦିରିନ ପରମାନବୁ ପାନକେ ଇଷ୍ଟତ୍ତୁ ଥିଲାକି ଦନପକ୍ଷେ ଇଲ୍ଲାଯିକୁ. ସୀତାକାଂକ୍ଷନ ପିରିଯରିନ ଆ ଲାରିନ ମୁକ୍ତୁ ନେରିହୋଇରିଯ ହବିଲା ଜୀବିଗଳପରିଗେ ଲାଜ୍ଜୁକୁ ହାତପାଦିଦ୍ଵାରା ଉପରିଗଲାକିମୁକ୍ତିଦ୍ଵାରା ହେଜ୍ଜ ଲାଲା. କହିଗେ କାନ୍ଦିନି କରିବାକୁ ଦରି ଭାବିମିଯ ଲାକ୍ଷ୍ମୀତ୍ତ୍ଵୀନେଇ ହେଜ୍ଜ ଲାଲା. କହିଦିନ ପାରିବାକୁ କାରାକୁ ହେଜ୍ଜ ଲାଲା. ପାରିବାକୁ ଭାବିମିଗେ ଶ୍ରମପଟ୍ଟୁ, ବୀଳିଯକୁ ଦଣ୍ଡିଗେ ପାଲୁ କୌଣସିବାକୁ କରିବାକୁ କାରାକୁ ହେଜ୍ଜ ଲାଲା. ପଦିଶିକୌଣସିର ତାପୁ କୁହିରରାଗିମୁଦେଇଦୁ ର୍ମେକରୁ ଭାବିମିକୁ ବିନାନିକାରି ବାହି ପାନକୁ କାଳାନିନିକି ଲାଲାପାଦୁ, ସ୍ଵର୍ଗ କେଲାନିମୁକ୍ତିଲାଲା ତୀରି:

ಕೊಂಡು ಆಕಾಶದಲ್ಲಿ ಬಿತ್ತುವುದು, ಹೀಗೆ ಮಾಡುವರು. ಸೈರು ಬಂದ
ಮೇಲಾದರೂ ಆ ರ್ಯಾತನ ಪಶುವರ್ಗವೇ ವಾರದ ಬೆಳೆಯ ಯೋಗಕ್ಕೇಮು
ವನ್ನು ನೋಡಿಕೊಳ್ಳುವುದು ಇತರ ದನಗಳು ಬಂದಾಗ ಮಾತ್ರ ಅವನ
ಹೇಡಿರೋ ಮಕ್ಕಳೋ ಹೋಗಿ ಬೆದುಸುವರು. ಹೀಗಿರುವಲ್ಲಿ ಸೀತಾ
ಕಾಂತನ ಜವಾನು ಶ್ರಯಕ್ಕೆ ಬಂದು ಒಳ್ಳೆಯ ಉಣಿತ್ತಿಯನ್ನು ಕೊಡುಪು
ದೆಂಬ ಆಸ್ಯಾದರೂ ಉಂಟೆ? ಈತನಿಗೆ ಸಾಲಸೋಲಗಳು ಹೆಚ್ಚಿದವು.
ಸಾಹುಕಾರರು, ಸ್ವಾರ್ಥ ನೆಂಡರುಗಳು, ಸಮರ್ಪಾದ್ಯದೆಗಳು, ಭತ್ಯಾ
ಮಾನರು, ಲಾಯರುಗಳು ಇಂತಹ ಸ್ಥಳಪರಸ್ಥಿತಿಗಳ ಜನಮಂಡಲಿಯಲ್ಲಿ
ಬಳಕೆ ಹೆಚ್ಚಿತು. ಇವರೆಲ್ಲಾ ಇವನ ಗೃಹಕ್ಕೆವಾದ್ಯಂತವನ್ನೂ ತೆಂದು
ಒಳಿತ್ತು ಆದ್ಯಂಥಗಳಂತಾದರು ಇದುವರೆಗೂ ಹೊಟ್ಟಿಯೋಳಿದ್ದ ಹುಣ್ಣು
ಈಗ ಹೆಂರಪಡಲು ನೋಣಗಳ ಬಾಧೆಯು ಹೆಚ್ಚಿತೇ ವಿನಾ ಗುಣಪಡಿಸುವ
ವ್ಯಾದ್ಯರು ದೊರೆಯಲ್ಲ. ಆದರ ಜನರುಕ್ಕೆಬಿಟ್ಟರೂ ಜನಾರ್ಥನನು
ಕೃಷಿಬ್ರಾಹ್ಮನೆ? ಸದ್ಯಕ್ಕೆ ಸೀತಾಕಾಂತನಿಗೆ ಕುಶಲನಾದೇಬ್ಬ ಪರಮಾತ್ಮ
ಮತ್ತು ನ ಬೆಳೆಸೂದ ಸಲಹೆಯು ಸಕಾಳಕ್ಕೆ ಸಿಕ್ಕಿದು ಪ್ರಣ್ಣವೇ ಸರಿ.
ಇವನ ಅಸ್ತಿ ಸ್ವಾಸ್ಥ್ಯಗಳು ಕೋಟಿನಲ್ಲಿ ಯಾಲಕ್ಕೆ ಈಡಾಗಿ, ಬರುವ
ಅಭಿಸ್ವಾಪ್ತ ದ್ರವ್ಯದಲ್ಲಿ ಒಕಪಟ್ಟಿಗಳಂತೆಯೂ ವೃಕ್ಷಾರ್ಥಗಳಂತೆಯೂ
ಸಮಯವನ್ನು ಕಾಯುತ್ತಿರುವ ನಾಜ್ಯಯವಾದಿಗಳಿಗೂ ಉಳಿದುದು ಸಾಲ
ಗಾರರಿಗೂ ಕೃಷ್ಣ ಪರಿಷಾರಾಗಿ, ಸೀತಾಕಾಂತನು ಕಡೆಗೆ ಜ್ಞಾನಮಂಟಪಕ್ಕೆ
ಸೆರಿ ಅವವಾನಪಡಬೇಕಾಗುವದೋ ಏನೋ ಎಂದು ಆ ಮಿಶ್ರನು ಶಂಕಿಸಿ
ಸಿದನು. ಜವಾನಿನ ಸ್ವಲ್ಪ ಭಾಗವನ್ನು ವಾರಿ ಈ ಮುಣಿಗಳನ್ನು ತೀರಿಸಿ
ದರ ಉಳಿಯುವ ಸ್ವತಾತ್ರದರೂ ಸುರಕ್ಷಿತವಾಗಬಹುದೆಂದು ಸೂಚಿಸಿದನು
ಎಂತಹ ಕಷ್ಟನ್ನೆನ್ನುಗಳು ಬಂದರೂ ಹಿಂಬಿರ ಸಂಪಾದನೆಯ ಸ್ವತ್ತನ್ನು
ಕಾಪಾಡಿಕೊಳ್ಳಬೇಕಂದೂ ಅದನ್ನು ವಿಕ್ರಯಿಸುವುದು ಅವಕ್ಕಿರುತ್ತಿರು
ಹೊದೂ ಹರಾ ಹಿಡಿದಿದ್ದ ಸೀತಾಕಾಂತನು ಈಗ ಸುಮ್ಮನೆ ಸಮ್ಮಿತಿಸಬೇಕಾ
ಯುತ್ತು. ಗೃಹಕ್ಕೆಕ್ಕೆವು ಈರಿತಿಯಾಗಿ ಪರಿಣಮಿಸಲು ಕೆಲವು ವೆಚ್ಚಗಳು
ತಾವಾಗಿಯೇ ನೀಂತಹೋದವು. ಬಂಧುವರ್ಗ, ಯಾಡಕರು, ಕಂದಾಯ
ಬಡ್ಡಿ ಇತ್ಯಾದಿಗಳ ಹೆಚ್ಚು ಕಾಟವು ತಪ್ಪಿತು. ಆದರೇನು ಸೀತಾಕಾಂತನು

ಒಂದಲ್ಲ ಒಂದುಯೋಜನೆಗೇನೋ ಈಡಾಗಿಯೇ ಇದ್ದನು. ಈತನು ಹೊ ದಲ್ಲಿಪ್ಪು ಒಡವನಾದರೂ ಗುಣದಲ್ಲಿ ಧನಿಕನೇ ಎಂಬ ಬಗ್ಗೆ ಜನರಿಗೆ ಈತನ ಶಿಧ್ಯ ಗೌರವನೇ ದೃವ್ಯಾಂತವು.



ಎರಡನೆಯ ಪ್ರಕರಣ.

ಪಟ್ಟಕ್ಕೆ ಕುಣಿಸಿದ್ದ ಬೋಂಬಿಗಳೂ ಪ್ರದರ್ಶನದ ಇತರ ವಸ್ತುಗಳೂ, ಇನ್ನೊ ಪಟ್ಟಿಗೆಳಿಳಿಕ್ಕೆ ಸೇರಿಲ್ಲ. ಮನಸೆಗಳ ಬಹಿರಂತಧಾರಿಗಳಲ್ಲಿ ಅಲಂಕಾರಕ್ಕಿಂದು ಕಟ್ಟಿದ್ದ ಮಾವು ಬಾಳಿಗಳ ಎಲೆಗಳು ಬಾಡಿ ಇನ್ನೊ ಕಳೆಗುಂಡಿಲ್ಲ. ನವರಾತ್ರಿಯ ಅಭಿಷೇಕಪಾರಾಯಗಳೂ ರಾಮಪಟ್ಟಾಂತಿ ಹೇಳಬ್ರಹ್ಮ ಮುಗಿದು ಎರಡು ಮೂರು ದಿನಗಳು ಮಾತ್ರ ಆಗಿವೆ. ಸಕಾಲ ಸುವ್ಯಷ್ಟಿಯಿಂದ ಬೆಳೆಬಿತ್ತುಗಳೆಲ್ಲಾ ಸೇಳಂಪಾಗಿರುವವು. ಕೆರೆಕಟ್ಟಿಗಳು ತುಂಡಿ ತುಳುಕುತ್ತಿರುವವು ತನ್ನ ಮೈಯಮೇಲೆ ಹೀಗೆ ಹೇಳುವಾಗಿ ಬೆಳೆದು ನಲಿದಾಡುವ ಸ್ವರ್ವಪಾರಣಿಗಳನ್ನು ಆಕಾಶಗಾಮಿಗಳು ಸೋಡಿದರ ದೃಷ್ಟಿ ದೋಷವಾದಿತೆಂಬ ಶಂಕೆಯಿಂದ ಭೂಮಾತೆಯು ಅಲ್ಲಲ್ಲಿ ತೆಳುವಾದ ಮೋಡದ ಮುಸುಕನ್ನು ಮೇಲಿ ಹೊದೆದುಕೊಂಡಿರುವಳೋ ಎಂಬಂತೆ ತೋರುವ ಸಮಯ. ಒಬಾದಾನೋಂದು ಸಂಚೆ ಏಳುಗಂಟಿಯು ವೇಳೆ. ಒಂದು ವ್ಯಕ್ತಿಯು ಸಂಘಾನವಂದನೆಯನ್ನು ಮಾಡಿಕೊಂಡು ಶಿವಸ್ತುತಿಯನ್ನು ಹೇಳುತ್ತ ಹೊಳೆಯಿಂದ ಹಿಂದಿರುಗಿ ಹೊರಟು ಉರಬಂಗಿಲ ಮಾರು ತಿಯ ಗುಡಿಯ ಮುಂದಿಂದ ಅರಳಿಯಮರದ ನೆರಳನಲ್ಲಿ ಜಗತೀಕಟ್ಟಿಯ ಬಳಿಯಲ್ಲಿ ಬರುತ್ತಿದ್ದಿತು. ಹೆಚ್ಚಾಗಾಡಿನ ಪದ್ಧತಿಯಾತೆ ಆಗಾಗಲೆ ಹಕ್ಕಿಗಳು ಗೂಡಿನೊಳಕ್ಕೆ ಮುದುಗಿಕೊಳ್ಳುವಾತೆ ಎಲ್ಲರೂ ಉರಿಂತಕ್ಕೆ ಸೇರಿಕೊಂಡಿ ಪ್ರಾರು. ಆಗ ಅದು ವಿಜನಾಂಜಾವಾಗಿವಿಶಿತು. ಆದರೂ ಆ ಅಧಾರಂಧರಕಾರದಲ್ಲಿ ಗುಡಿಯ ಪಡಸಾಲೆಯ ಮುಂದುಗಡೆ ಇನ್ನೊಂದು ವ್ಯಕ್ತಿಯು ಕಂಭಕ್ಕೆ ಒರಗಿ ಕುಳಿತುಕೊಂಡಿದ್ದ ದು ಹೊದಲನೆಯ ವ್ಯಕ್ತಿಗೆ ಗೊತ್ತಾಗಲು— ಯಾರಲ್ಲಿ? ಎಂದು ಗಜರೆಯಾಯುತ್ತು.

ಎರಡನೇ ವ್ಯಕ್ತಿ—ಯಾಕೆ ? ನಾನು

ಒಂದನೆಯ ವ್ಯಕ್ತಿ—ಓಹೋ ! ಹೋ ! ಪನಯ್ಯಾ, ಇಲ್ಲಿದ್ದೀರೆಯ ?
ಬೆಳಗಿನಿಂದ ನಿಮ್ಮ ಮನೆಗೆ ಮೂರು ವೇಳೆ ಹೋಗಿದ್ದೆನು. ನೀನು ಸಿಕ್ಕಲಿಲ್ಲ.
ಇದೇನು ! ಇಲ್ಲಿ ಹೇಗೆ ಒಬ್ಬನೇ ಕುಳಿತ್ತಿದ್ದೀರೆಯ ?

ಎರಡನೆಯ ವ್ಯಕ್ತಿ—(ಮನದಲ್ಲಿ) ಆಹಾ ! ದೇವರು ದೊಡ್ಡವನು.
ಖಾಣಿತ್ತನು ಸಕಾಲಕ್ಕೆ ಬಂದೊದಗಿದನು. ಪ್ರಕಾಶವಾಗಿ—ಓಹೋ !
ಅಲಭ್ಯಲಾಭ ! ಇದೇನಪ್ಪ ! ಯಾವಾಗ ಬಂದೆ ? ಎಷ್ಟರೂ ಸಾಖ್ಯವೇ ?

ಒಂದನೆಯ ವ್ಯಕ್ತಿ—ನಿನ್ನ ರಾತ್ರಿ ಬಂದೆನು ಶಂಕರಕಮರ್ಣನ
ವಥರಂಡಿಗೆ ಬರಬೇಕೆಂದು ಅಮ್ಮನದೂ ತಮ್ಮನದೂ ಒತ್ತಾಯಿ ಇಷ್ಟರ
ಮೇಲೆ ಕಾಗದ ಬೇರೆ. ಏನು ಮಾಡಲಿ ?

ಎರಡನೆಯ ವ್ಯಕ್ತಿ—ಒಹಳ ಸಂತೋಷ. ನಾಳೆ ಭಾಸುವಾರವಷ್ಟೆ.
ಸದ್ಯಃ ನೀನು ಬಂದುದು ನನಗೆ ಬರಗಾಲದಲ್ಲಿ ಹುಳಿನುಜ್ಜಿಗೆ ಸಿಕ್ಕಿ
ದಂತಾಯ್ತು.

ಒಂದನೆಯ ವ್ಯಕ್ತಿ—ಅದೇನಪ್ಪ ಅಂತಹನು ? ಈಂ, ಆಗಲಿ.
ಮನೆಗೆ ಬಾ, ನೋಡೋಣ. ಈ ಬೆಳಗ್ಗೆ ನಮಗೆ ನಿನ್ನ ಪಟ್ಟುಲಾಭದ
ಪ್ರಯೋಗಿತ್ವದಲ್ಲಿ. ನೀನು ಹ್ಯಾಯಿಂದ ಸಂಚೆಗೆ ಹಿಂಧಿರುಗಿ ಬರುವೆಯೆಂ
ಬುದು ಗೊತ್ತು. ನಮ್ಮ ಮನೆಯವರು ಇನ್ನೂ ನಿರೀಕ್ಷೆ ಸುತ್ತಿದ್ದಾರೆ.
ಹೋಗೋಣ. ನಿಮ್ಮ ಮನೆಯಲ್ಲಿ ತೇರುಸಿ ಅವರನ್ನೂ ಕರೆದುಕೊಂಡು
ಹೋಗಬೇಕು.

ಎರಡನೆಯ ವ್ಯಕ್ತಿ—ಯೋಜನೆಯು ಯೋಜನಕ್ಕೆ ಪೂರ್ಣದೆ. ಇಹೋ
ಜನವೇ ಬೇಕಿಲ್ಲವಲ್ಲಾ !

ಒಂದನೆಯ ವ್ಯಕ್ತಿ—ಇರಲಿ. ಎಂತಕ ಯೋಜನೆಯಾದರೂ ಇರಲಿ.
ಎದೆಗುಂದಬೇಡ, ಬಾ.

ಎರಡನೆಯ ವ್ಯಕ್ತಿ—ನಿನ್ನನ್ನು ಕಾಣುತ್ತೆ ನನ್ನ ವ್ಯಾಸನವೆಲ್ಲಾ
ಗರುಡಪಟ್ಟಿಯನ್ನು ಕಂಡ ಸರ್ವದಂತಿ ಓಡುವುದು ದಿಟ್ಟ ಇನ್ನು ನನಗೆ
ನಿಭರ್ಯ. ನೀನು ದಯೆಯಿಂಟ್ಟು ನಮ್ಮ ಮನೆಗೇ ಮಲಗುಷಢಕ್ಕು ಒಂದರೆ
ನನ್ನ ಕಷ್ಟನಿಷ್ಟು ರಗಳನ್ನು ನಿಧಾನವಾಗಿ ವರಿಸಿನೀನು.

ಒಂದನೆಯ ವ್ಯಕ್ತಿ—ಆಹಾ ! ಆಗೆಬಹುದು.

ಇಬ್ಬರೂ ಜಡೆಯಲ್ಲಿ ಹೋರಟಿರು. ಮಧುರಸಲ್ಲಿ ಪಗಳೊಡನೆ ವ್ಯಾಪ್ತಾನ್ನ ಭೋಜನವಾಯ್ತು. ಗಂಧ ಪುಷ್ಟ ತಾಂಬಳಲಗಳಾದನಂತರ ಮಲಗುವ ಸ್ಥಳಕ್ಕೆ ಬಂದು ಕುಳಿತು ಲೋಕವ್ಯವಹಾರಮಾತ್ರಗಳನ್ನೂ ದೊಡಗಿದರು. ಸ್ವಲ್ಪಹೊತ್ತಿನ ಬಳಿಕ ಉದ್ದಿಷ್ಟವಾದ ಆಲೋಚನೆಗೆ ಅರಂಭವಾಯ್ತು.

ವಾಚಕೆಮಿತ್ತರೆ, ಇವರಲ್ಲಿ ಎರಡನೆಯ ವ್ಯಕ್ತಿಯು ಸಿತಾಕಾಂತ ನೆಂದರಿಯಿರಿ. ಇವನು ಬಂದಕೆವ್ಯಾಗಳನ್ನು ಲಾಲ್ಯ ಯಾವ ಆಪ್ತಮಿತ್ರನ ಬೆಂಬಲ ದಿಂದ ಪರಿಹರಿಸಿಕೊಂಡು ತನ್ನ ತನುಮನಧನಗಳನ್ನು ರಕ್ಷಿಸಿಕೊಂಡನೋ ಆ ಗಂಗಾರಾಮನೇ ಹೊದಲನೆಯ ವ್ಯಕ್ತಿ. ಗಂಗಾರಾಮನು ಸಿತಾಕಾಂತನ ಆಜೀವಿತಕ್ಕ ತಜ್ಞ ತೆಗೆ ಪಾತ್ರನಾದವನು. ಸುಂದರಗಿರಿಗೆ ಸ್ಥಳೀಕ. ಆದರೂ ಪ್ರಕೃತದಲ್ಲಿ ಹತ್ತು ಮೈಲಿಯ ದೂರದ ಬಂದು ತಾಲ್ಲೂಕು ಕಳ್ಳಿರಿಯಲ್ಲಿ ಪ್ರಧಾನಲೇಖಕನಾಗಿರುವನು. ವೇತನವು ಮಾಸಕ್ಕೆ ಮೂನತ್ತು ರೂಪಾಯಿ. ಪಿತ್ರಾಜ್ಯಿತವಾದ ಭೂಸ್ಥಿತಿಯೂ ತಕ್ಕೆ ಮಟ್ಟಿಗುಂಟು. ಶ್ರೀಮಂತನಾಗ ಬೇಕೆಂದು ಸಂಕಲ್ಪಿಸಿದ್ದರೆ ಈತನು ರಾಜಕಾರ್ಯದಿಂದ ನಿವೃತ್ತನಾಗುವುದ ರೀತಿಗಾಗಿ ಕೆಲವು ಸಾವಿರರೂಪಾಯಿ ರೋಕ್ಯುವನ್ನಾದರೂ ಸಂಪಾದಿಸ ಬಹುದಾಗಿದ್ದಿತು. ಹೀಗೆ ಧನಾಜ್ಯಸೆಯಲ್ಲಿ ವಿರಕ್ತನಾದರೂ ಜ್ಞಾನಾಜ್ಯಸೆಯಲ್ಲಿ ಮಾತ್ರ ಈತನಿಗೆ ಪರಮದಾತ್ಮ. ಈತನು ಶಾಸ್ತ್ರಪರಿಜ್ಞಾನವೇ ಇಳ್ಳದೆ ಸದಾ ಮಕ್ಕಿಕಾಮಕ್ಕಿಯಾಗಿ ಬಿಳಿಯ ಹೊಲದಮೇಲೆ ಕರಿಯ ಬಿತ್ತಗಳನ್ನು ಬಿತ್ತನಂತಹ ಲೇಖಕಮಾತ್ರದವನೂ ಅಳ್ಳ. ಅಥವಾ ಲೋಕಪರಿಜ್ಞಾನವೇ ಇಲ್ಲದ, ಹಾಗೂ ಅಧ್ಯಾತ್ಮಾನಶೋಷ್ಯವಾದ ಅಧ್ಯಯನ, ಪಾರಾಯಣ, ಇತರ ರನ್ನು ಸೋಧಿದರೆ, ಅವರ ಸೆರಳು ಸೋಕಿದರೆ, ಧ್ಯಾನಿಯನ್ನು ಕೇಳಿದರೆ, ಮೈಲಿಗೆ ಎಂದು ಸೆಗೆದುಬೀಕುವುದು, ಇಂತಹ ಕಲಾರ್ಥಾಗುಣಗಳಿಗೆ ಗಣಿಯಾದ ವ್ಯೇದಿಕಮಾತ್ರನೂ ಅಳ್ಳ. ಬಾಳ್ಯದಲ್ಲಿ ಸ್ವಲ್ಪಮಟ್ಟಿಗೆ ವೇದಾಧ್ಯಯನ ವಾಡಿ ಸೋಡತಕರ್ಮಗಳಲ್ಲಿ ಯಾಜ್ಞಿಕವನ್ನು ಮಾಡಿಸಲು ದಕ್ಷನಾಗಿದ್ದನು. ನಾಟಕಾಂತ ಸಂಸ್ಕರತವನ್ನು ವ್ಯಾಸಂಗಮಾಡಿದ್ದನು. ಇಂಗ್ಲಾನ್‌ಲ್ಲಿ ಮೆಟ್ರಿಕ್‌ಲೇಷನ್ ಪ್ರಾಸಾಗಿದ್ದಿತು. ಆದರೂ ಈಗಿನ ಸಂಧಿತಂಪುನ್ನು

ರಾದ ಹಲವರುತ್ತೆ ತಾನೇ ಸರ್ವಜ್ಞರು ನೀಡು ಭಾಪಿಸಿಕೊಳ್ಳುತ್ತಕ್ಕು ವನ್ನೆಲ್ಲ ಸಾಧಾ ಹೊಸಹೊಸ ಸಂಗತಿಗಳನ್ನು ತಿಳಿದುಕೊಳ್ಳುತ್ತಿಂದ್ದು ಇದ್ದನು ಹೀಗೆ ಈತನಿಗೆ ಲೋಕಶಾಸ್ತ್ರವೂಫ್ಯಾರ್ಥಿರಡೂ ದೂರೋಪಾಸ್ತವಾಗಿದ್ದವು ಈತನು ಪರೋಪಕಾರದಲ್ಲಿ ಒಧ್ಧ ಕಂಕಣನು.

ಸಿಂತಾಕಾಂತ—ಅಣ್ಣ ಯ್ಯಾ, ಸಿಂನು ಏನ್ಮೌ ಸರಾಯ ವಾಡಿದ್ದರೂ ಅನ್ನೂ ನನಗಿ ಕೊರಗುತ್ತವ್ವಲ್ಲ. ಬಂದಪ್ಪ ಬಾದು ಕೊಂಡರವು ಸಂಭಂಸುತ್ತಿಲ್ಲಿ ಇದೆ ಎನುವಾಡಲಿ?

ಗಂಗಾ—ಇಯಾಗ್ಯಾ, ನನ್ನ ಸರಾಯಿಂನು? ದುಡ್ಡುಕೊಡಲಿಲ್ಲ, ಕಾಸುಕೊಡಲಿಲ್ಲ. ಏಂ ಬಾಯಿ ವಾತು, ಉಂ ಆಗಲ. ಈಗೇನು ಕೊಂಡರೆ?

ಸಿಂತಾ—ಇನ್ನೀನು, ಪುನಃ ವೆಚ್ಚ ರಾಮಣಂದಸಿಗೆ ಇವನಯುನ ವಾಗಬೇಕು ಹೊನ್ನೆತಾನೆ ನಾಮಕರಣಕ್ಕೆ ವಾಡಿದ ಟಿಳ್ಳರೆ ಕ್ಕೆಸಾಲ. ಅಂಗಳಿಗಳ ಬಾಕಿ, ಎಲ್ಲಾ ಒಟ್ಟು ಬಾದುನೂರು ರೂಪಾಯಿ ಆಗಿದೆ ಭ್ರಮುರಾಚೆಯ ಮುದುವೇಗೆ ಗಾಂಂ ರೂ. ಇಮ್ಮನೆ ಇತ್ತರಕ್ಕಿಂತಿಗೆ ನೀಂಂ ರೂ ಇದೆಲ್ಲಾ ಹೋದವರ್ಣ ಆಯಿತು ಹಿಂಗೆ ಪರಂಪರೆಯಾಗಿ ವೆಚ್ಚಗಳು ಬದಗಿದರ ನನ್ನ ಪರಿಣಾಮವೇನು? ಹೇಗೆ ಸುಧಾರಿಸಿಕೊಳ್ಳಲ್ಲಿ? ಈಗ ಈ ಮುಂಜಿಗೆ ಕಸೆಯಪ್ಪೆ ಇಂಂ ರೂಪಾಯಿಗಳಾದರೂ ಬೇಕು ಇರುವನೊಬ್ಬ ಹುಡುಗ. ತಕ್ಕುಮಣಿಗೆ ಏಮಿತಾಗಿ ವಾಡಬೇಂದರೆ ಎನುವಾಡಲಿ? ಬಿರು ಕ್ಕೆಲ್ಲಿ ಹೊಳ್ಳಬಹಾಕಬ್ಬಿಕಾಗಿದೆ

ಗಂಗಾ—ಎಲ್ಲೆ ನಿನ್ನ ಮನೆಯು ಶುಭಾಶುಭಕರೂಕಾಲದಲ್ಲಿ ನಾನು ಈಗಿನಂತಿ ಸರ್ವಾಪಸ್ತದೆಶದಲ್ಲಿದ್ದರೂ ಇವ್ವಕ್ಕೆ ಅವಕಾಶವಾಗದು ಪಕಸ್ಸು ಅಷ್ಟುದುಂದು? ಒಟ್ಟೆಯದು, ಪಣಕ್ಕೆ ಎನುವಾಡಿದೆ?

ಸಿಂತಾ—ಬಾಳಿಯತೋಬಿನನ್ನು ವಾಡಿಬಿಟ್ಟೆ.

ಗಂಗಾ—ಆ! ಅಯ್ಯೋ! ಮಕ್ಕಳಕ್ಕೆಗೆ ಯಿವುರಕೊಡುತ್ತೇಂದುಂಬ್ಯಾ. ಮಹಿಳಾಯ! ಈಗ ಬೇಕಾದಹಾಗೆ ಉಂದು ಉಟ್ಟಿ ಹೊಗೇ ಹೇಂದವರು ಈಗ ನಿನ್ನ ಚಿಂತೆಯನ್ನು ಪರಿಹರಿಸಬ್ಲುಕ್ಕೆ? ಆಗೇ ಈಗೇನ್ನೂ ಸಾಲ ವಿಳಿವಣ್ಣಿ?

ಸಿತಾ—ಒಂದುನೋರು ರೂಪಾಯಿ ಇದೆಯಿಂದೆನಲ್ಲಾ !

ಗಂಗಾ—ಅಯ್ಯ, ಸಾಲವೇ ಶೂಲ. ನೊರುರೂಪಾಯಿ ಸಾಲಕ್ಕೆ ಸಾವಿರರೂಪಾಯಿ ಆಸ್ತಿಯೂ ತಡೆಯದು. ಜಡಿಗೆ ಬಡ್ಡಿಯೋ ವಿವದಂತೆ ಪರುವುದು. ಹೋಗಲಿ, ನಡೆದುಹೋದುದಕ್ಕೆ ಸುಜಿದು ಫಲವೇನು ? ಇನ್ನಾದರೂ ಎಚ್ಚರಿಕೆಯಿಂದಿರು. ಉಪನಿಷತ್ತನಕ್ಕೆ ೬೦೦ ರೂಪಾಯಿಗಳೇ ? ಪಕ್ಷಪ್ತ ? ದುಡ್ಡ ಹೆಚ್ಚು ವೆಚ್ಚ ವಾದರ ಪಟ್ಟವು ದೂಡ್ಡಬಾಹ್ಯಣಾಗುವನೇ ? ಸರಿಸರಿ. ಇವ್ವಾಗಿಬೇಕೆಂದವರು ಯಾರು !

ಸಿತಾ—ಎಲ್ಲರೂ ಹೇಳುವುದು ಸಾಪರಾರು ರೂಪಾಯಿಗಳೇ. ನಾನೇ ಹೀಗೆ ಬಲುಕಡಿಮೆಯಾಗಿ ಹೇಳುತ್ತಿರುವುದು.

ಗಂಗಾ—ಹೇಳಿದವರ ಕಿವೇಕಿತ್ತರು. ಅವರು ಹಿತಚಿಂತಕರೇ ? ವಿಶ್ವಾಸದೇಶೂಪಿಗಳು. ನಿನ್ನ ಬುಡ್ಡಿ ನಿನ್ನ ಕೈಯಲ್ಲಿರಬೇಕು. ಅವರಿಗೇನು ? ಕಂಡವರ ಮನಯಲ್ಲಿ ನೋಡು, ನನ್ನ ಕೈ ಧಾರಾಳ ' ಎನ್ನು ತ್ವರಿ. ಒಳ್ಳೆಯದು, ಸುಮ್ಮನಿರು. ಗಾಬರಿಯೇಕೆ ? ಒಂದು ಹಾಟ್ಯಿಯನ್ನು ತಯಾರಾಗಿಸಿನು. ತರುವಾಯ ಯೋಚಿಸೋಣ. ಬೆಳಗ್ಗೆ ನಾನು ಹಕ್ಕೆಯಕಡೆ ಹೊರಬೆಳೆ ಗಡ್ಡಿಯನ್ನು ನೋಡಿಕೊಂಡು ಹಾಗೆಯೇ ಉರಿಗೆ ಹೊರಡುವೆನು. ನಾಳಿ ಕೃಸಾಮಸಾ ರಜಾದಲ್ಲಿ ಹೆಚ್ಚು ಅವಕಾಶ. ಆಗ ಎಲ್ಲವನ್ನೂ ಪರಾಡಿಸಿಕೊಳ್ಳೋಣ.

ಸಿತಾ—ಪನೋ ಅಪ್ಪ. ನಿನ್ನನ್ನೇ ನಂಬಿದ್ದೇನೇ. ಹೇಗಾದರೂ ವಾಸನಂತಕ್ಕಣಿಕೆವಾಡುವಭಾರ ನಿನ್ನದು.

ಬಳಿಕ ಪ್ರಕೃತಯ ಪ್ರಿಯಪುತ್ರಿಯಾದ ನಿದ್ವಾದೇವಯು ಅನುಗ್ರಹಿಸಿದಳು. ಸಿತಾಕಾರಂತನನ್ನು ಹಿಡಿದಿದ್ದ ಚಿಂತಾದೇವಯು ಈಗ ಅಂತ ಧಾರಾನಾದಕ್ಕು.

ಮೂರನೆಯ ಪ್ರಕರಣ.

ರಾಮಚಂದ್ರನು ನವರಾತ್ರಿಯ ರಜಾದಲ್ಲಿ ಉರಿಗೆ ಬಂದಿದ್ದ ವನು ಇನ್ನೂ ಪುನಃ ಪ್ರಯಾಣವಾಡಿಭ್ರ.

ಪನೋ ಮಗಳಿ, ಹೀಗೆ ಕೆಟ್ಟುಹೋದೆ ? ನಿಂತನಿಲುವನಲ್ಲೇ ನೀರು

ಎಂಡಿಯುತ್ತೀರುಲ್ಲಾ. ನಿನು ಬಾಷ್ಟ್ವಣಿನೆ? ಇದೇನೋ ನೀನು ಇಬ್ಲೀಷು ಒದಿಕಲಿತದ್ದು? ನೋಡು, ಅಪ್ಪ ಹೀಗೆ ಮಾಡುತ್ತಾರೆಯೇ?

ಪನು ಅಜ್ಞಿ. ನಿಂತು ನಿರು ಕುಡಿದಃ ಜಾತಿಕೆಡುವುದೆ? ಅದೆಂತದ ಜಾತಿ! ಅಜ್ಞಿ, ನಿಸಗೇನು ಗೈತ್ತಿದೆ? ಹಿಂದೆ ಕೈರಿರಾದ ಮತ್ತಾಂತರದ ವರು ಬಾಡು, ನಮ್ಮ ಹಿಂದುಗಳನ್ನೆಲ್ಲ ಜಾತಿಕೆಡಿಸಿ ತನ್ನ ಮತಕ್ಕೆ ಸೇರಿಸಿ ಕೊಳ್ಳಬೇಕೆಂದು ಕತ್ತಿಕರಾರಿಗಳನ್ನು ಪ್ರಯೋಗಿಸಿ ಒಲಾಕ್ಕರಿಸಿದರೂ ನಮ್ಮ ಮತವು ನಿಮುಕ್ತಲವಾಗಲಿಲ್ಲ ನಮ್ಮ ಬಾಷ್ಟ್ವಾಜಾತಿಯು ಇಂತಹದಕ್ಕೆಲ್ಲಾ ಅಂತಹವುದೆಂದು ತಿಳಿದಿದ್ದೀರೂ!

ಸಂಪೂರ್ಣಾನೇವಿ ಇಬ್ಲೀಷು ಒವಿ ನಿನು ಕುಂಗಿಡುವುದಳ್ಳದೆ ಎದುರು ಮಾಡುವುದನ್ನು ಕರಿತುಕೊಂಡುಸಿಬ್ಬೀಯಿಲ್ಲವಾರು!

ಅಜ್ಞಿ, ಇಂದ್ರ ಮಾಡಿಮಾಡುವ ನಿನ್ನಂತರವರೇ ಹಾರುವಾರಿ ಏಂಬಳೆ ಲೆಡುಮೇಲೆಯೇ ಕಾಲಿಡಕ್ಕೆವರು

ಇಷ್ಟೀಂಬ ಮೇಳಿಗೆ ಸಂಯಾಗಿ—“ ಅನ್ನ ಒಕ್ಕು ಉನ್ನನೆ ಬಿಡುವಾಗಿದೆ. ಸಾಂಸ್ಕೃತಿಕೊರಡು, ಮಗು, ಬಾರಷ್ಟು ಬಿಡಿಸಿದೆ. ಎಷ್ಟರೂ ಕಾವಿಧಾರೀ.” ಎಂಬ ಮಾತ್ರಗಳು ಒಳಗಿಸಿನ ಕೇಳಿಂದವು. ಇದು ಉದಿರೆಯ ಧ್ವನಿ ಇಂದಿರೆಯು ಕೇವಲಕುಶಲೆ. ತಸ್ಯ ತಾರಿಂ ಅನ್ನಭೂತಾದೇವಿಗೂ ಮಗಣಾದ ರಾಮಣಂದ್ರಸಿಗೂ ಸರಸಾಗಿ ತಾಕುವಿಸಿ ವಿರಸವಾಗಿ ಪರಿಣಮಿಸಿಹುದಾದ ವಾಗ್ಾದಗಳನ್ನೆಲ್ಲ ಶಾಸ್ತಾಯಿಂದ ತಪ್ಪಿತುವಳು. ಪತಿಯು ತಾವಕ್ತಯಿದಿಂದ ಚಿಂತಿಸುತ್ತಿದ್ದಾಗ ಸಂತ್ಯೇಸಿ ಮೇಲಾದ ಸಲಹಾಗಳನ್ನು ಕೊಡುವಳು ಆದರೆ ಮತಪದ್ದತಿಗಳೂ ಶ್ರವಾಚಾರಗಳೂ ಸ್ವಲ್ಪವೂ ವಿರೋಧಪಾಗಿ ನಡೆಯಕೂಡದೊ ಉಲ್ಲ ಕುಂಡಧಾರಾಳವಾಗಿಯೂ ಪಜ್ಞಂಭಣಿಯಾಗಿಯೂ ನಡೆಯಬೇಕೆಂದೂ ಮಾತ್ರ, ಪರಾಹಿತಿಯುವಳು. ಮಕ್ಕಳ ಮನಸ್ಸಿಗೆ ಈಕ್ಕತ್ತೂ ಹೀಗಾಗದಂತೆ ಲಾಲಿಸುವಳು. ಆದರೆ ಅತಿಯಾಗಿ ಮುದ್ದಿಸಿ ತಕೆಯನ್ನೇತೆ ಕುಟ್ಟರಿಸಿಕೊಳ್ಳತಕ್ಕುವಳೆಂಬು. ನಯಭಯಗಳಿಂದ ಹಡ್ಡಿನಲ್ಲಿಟ್ಟುಕೊಂಡಿರತಕ್ಕುವಳು.

ರಾಮಣಂದ್ರನು ಎರಡು ಗಾವುದುರದ ಅಮರಪುರದ ಇಂಗಿಷ್ಟ್ ಹೈನ್‌ಕ್ಲೂಲಿನ ಕಿಂಭುರಗಳಿಯಲ್ಲಿ ಮೇಲಾದ ವ್ಯಾಸಾಗಿಯಿಂದ ನೈಗಲಸೆಜುವ

ನಾಗಿರುವನು. ನೇರಿಂಥಾಗು ಆದರ ಮುದುಕರನ್ನು ಕುಡುತ್ತೇನ್ನೀ ಕುಡುತ್ತೋ ಡ್ಯುಗ್ಸೆಂಡ್ ಎಗಿಸುವುದರಲ್ಲಿ ಅವನಿಗೆ ಒಹಳ್ಳ ಏನೊಂದು. ಅಮರಪುರದಲ್ಲಿ ತನ್ನ ಜಿಕ್ಕೆಮ್ಮೆನ ಮನೆಯು ಎಬಿತ್ತು ವರ್ಷದ ಅಜ್ಞಾನಸಂಗಡ ನಿತ್ಯಪೂರ್ವ ಸರಸಾಡುತ್ತಿದ್ದ ಅಖ್ಯಾಸವೂ ಕೇಲವು ಯೆಡುಗರ ಸಹವಾರವೂ ಇದಕ್ಕೆ ಮಾರ್ಪಾಠೀ

ಅನ್ನಪೂರ್ಣೆ—ಇಂದಿರಾ, ಏನಮ್ಮು ? ಏನು ಯೋಚಿಸಿದ್ದಿರು ಎಳೆಯ ಕೂಸಾಗಿರುವಾಗಲೇ ಒಂದು ಎಳೆಯನ್ನು ಯಾಕಿದರೆ ಕುಳ್ಳಿತುಂಬ ನೋಂಬಿ ಸಂತೋಷಸಾಧ್ಯೆನು ಅರಿಸಿಸದವಂತ ಗುಟ್ಟುಕೊಂಡು ದಂಡಕೋಳು ಪ್ರಿಡುಕೊಂಡು ಇಡೀಗೆ ಗೋಪೀಜಂದನದ ಬೆಳ್ಳುನ್ನಿಬ್ಬುಕೊಂಡು ಕಣ್ಣಿಗೆ ಕವುರಬ್ಬುಕೊಂಡು ಕೊರಳಿಗೆ ಜೋಂವಾಲೇಸರಾ ಹಾಕಿಕೊಂಡು ಜಸಿ ವಾರಕ್ಕೆ ಕೃಷ್ಣಾಜಿನಾ ಕಟ್ಟಿಕೊಂಡು ಸೂರಂಬಕ್ಕೆ ಸೌದೇಶ್ಯಭೂತುರ್ಣಿ ಕಟ್ಟಿಕೊಂಡು ಕೈಲಿ ಒಬ್ಬುಲು ಪ್ರಿಡುಕೊಂಡು ‘ಭವತಿಭಿಕ್ಷುಂದೇಮಿ’ ಎಂತಾ ಮಗೂ ಬಂದರ ನೋಂಡುಪುದಕ್ಕೆ ಏಷ್ಟು ಇನ್ನೊಂ ! ಅಯ್ಯೇ ! ನಾನು ನೋಂಡುತ್ತಿಸಿಯೆ ? ಯಾವಾಗ ಬಾಬು ಸಾಂಜ್ಞ ಕೊಳ್ಳುತ್ತಿನೋ ! (ಗಳಗಳನೆ ಅತ್ಯಂತಾ)

ರಾಮಚಂದ್ರ—(ಘಟ್ಟನೆ ಎಲ್ಲಿಂದಕ್ಕೊಂ ಇಂದು ಕಿಲಕಿಲನೆ ಸೆಗುತ್ತೆ) ಅಜ್ಞಿ, ನಿನ್ನ ಮೂಲಿಗೆ, ದಾಸಯ್ಯನವೇಂದನನ್ನು ಯಾಕಿಕೊಂಡು ನಡುವಿಗೆ ಹಗ್ಗಿ ವನ್ನು ಕಟ್ಟಿಕೊಂಡು ಇಡೀಗೆ ಬಳ್ಳಿ ವನ್ನು ಇಂದುಕೊಂಡು ತಿರುಪಕ್ಕೆ ಹೊರಟ್ಟದ್ದನ್ನು ನೋಡಿ ಸಾಯಬೇಂದು ಕೋರುತ್ತಿದ್ದೀರೂ ? ಆಗಲ ಯನ್ನು, ಬಲು ಬಳ್ಳಿಯ ಅಜ್ಞಿ. ಇಂತಹ ಪಿರಿಯರೂ ಇರಬೇಕು.

ಅನ್ನಪೂರ್ಣೆ—ನೋಂಡೇ ಇಂದಿರಾ. ಇವನ ಅಧರ ! ಚಿಕಿ, ಪಿಡಿತು ಅನ್ನಪೂರ್ಣ ನನ್ನ ಕುಂದ !

ರಾಮಚಂದ್ರ—ಭಲೆಭಲೆ ಬಳ್ಳಿಯ ಮುದುಕಿ ! ಇನ್ನುವುದನ್ನು ಅಂದು ಪಿಬ್ಬು ಇಗ ಬಿಣ್ಣಾಳಿದಿಂದ ಬದಲಾಯಿಸುತ್ತೀರೂ ? ಅಜ್ಞಿ, ನಿನಗೇಕಮ್ಮೆ ಕೋಪ ? ಇನ್ನು ನಾನು ಇಲ್ಲಿರುವವಿಲ್ಲ ನಾಳೆಯೇ ಹೊರಡುವೆನು. ಇನ್ನು ಮಡಿಗೆ ಏನೂ ತೊಂದರೆ ಬೀಂಡನ್ನು.

ಅನ್ನ—ಆಯೋಂವಾಗು ! ಕೊಸಿಸಿಕೊಳ್ಳಬೇಡವೇ ದಿನೇಗಿಯಾದ
ಸೇಲಾದರೂ ಹೊರಡ್ದೂ ನಾನು ಸಿನ್ನಸ್ನೀಂನೂ ಅನ್ನಲಿಳಿಷಳಿಸ್ತು ?

ಇಷ್ಟರಲ್ಲೇ ಸಿತಾಕಾಂತನು ಮಗನನ್ನು ಕರೆದನು. ಪುಸ್ತಕಗೇ
ಗೆನ್ನ್ನಬೊಕೆಂಬಾದನ್ನು ಇಹೆಸಿ ಒತ್ತುರೂಪಾಯಿ ಕೊಟ್ಟನು.

ಮರುವಿನ ಶಿವಾರ ರಾಮಜಂದ್ರನ ಸಯಣ ಸೋಮವಾರ
ಶಾಶೀಯನ್ನು ತೆರಯುವರು. ಇವನು ಹೊತನದ ವಿದ್ಯಾರ್ಥಿ. ಮತ್ತು
ವಾರ್ಷಿಕಂಗದಲ್ಲಿ ಕೇವಲ ಕುತ್ತಳೆಲ್ಲಾ ಎಂದಿಗೂ ಶಾಶೀಗೆ ತಪ್ಸಿಸಿಕೊ
ಳ್ಳತಕ್ಕಂತಹನ್ನು ಈನಿಸಿಬೆಳಗ್ಗೆ ಏಂಬೇ ಘಂಟಿಗೆ ಭೋಜನವಾಯ್ತು. ಬಾಗಿಲ
ಬಳಿಗೆ ಬಂಡಿಯು ಒಂದುರಿಂತಿತ್ತು. ಅದುಈಗ್ಗೆ ಇಂವಹ್ಸಕ್ಕೆ ಹಿಂದಣಕಾಲದ
ಷಣ್ಣು. ಈಗ್ಗೆ ಹೊಂಟಾರು ಹೊದಲಾದ ಸೂಕ್ತಪೂರ್ವಕರಲ್ಲಿ ಇಕ್ಕೂಲಿ,
ಕೊಡಬೇಕೆ, ಪುಳ್ಳಂಗಾಯಿ, ಅರಳಿಸಿಟ್ಟು ಇವುಗಳ ಗಂಟೆ, ಪುಸ್ತಕದ
ಪೆನ್ನಿಗೆ, ದಾಸಿಗೆಯ ಸುರ್ಯಾ, ಇವುಗಳಿಲ್ಲಾ ಬಂಡಿಯೋಳಕ್ಕೆ ಸೇರಿದವು.
ಮುದುಗನು ದೇವರಿಗೂ ಇನ್ನಿಂಜನಕರಿಗೂ ವಾತಾವರಣಿಗೂ ನಮಸ್ಕಾರ
ಮಾಡಿ, ತೊಟ್ಟುಲಲ್ಲಿ ಇಟ್ಟುವಾಟಿಕ್ಕುಂಡ ಸಲಾದ ಸಗುತ ಮುಳಗಿದ್ದ ತನ್ನ
ತಾಗಿ ವಿಂಾಸಾಂಬಿಗೆ ಮುಕ್ತುಕೊಟ್ಟನು. ಒಂಕ ಒಂಡಿಯಲ್ಲಿ ಕುಳಿತು
ಕೊಂಡು ತಂಡೆಯ ಬುಕ್ಕಿಸಾದವನ್ನು ನಯಿಯಿಂದ ಹೀಗಾಗಿ ತೆರೇದನು
ಕಣ್ಣಿಗೆ ಕಾಣುವವರಿಗೂ ಮನೆಯವರೂ ನೀರೆಹೊರಿಯವರೂ ನಂಗಾತ
ಗಳೂ ರಾಮಜಂದ್ರನನ್ನು ಪ್ರೇಮಕೂಳವಾದ ದೃಷ್ಟಿಯಿಂದ ಸೋಧಿ
ದರು ವಾಕ್ಯಾಖಿಂದ ಹೃದಯವು ಕರಗಿ ಉತ್ತಮ ಯಂತುವುದೋ ಎಂಬಂತೆ
ಇಂದಿರಿಯ ಕಳ್ಳುಗಳಿಂದ ಬಸಿನಿರಿನ ಜನಿಗಳು ಉದುರುತ್ತ ಬಂದುವು.
ಸಿತಾಕಾಂತನು ಶಾಂತನಾಗಿದ್ದನು ‘ಈಗಿನಕಾಲದಲ್ಲಿ ಹೆಚ್ಚೆಗೆಂದು ಜನು
ನುಕ್ಕಳನ್ನು ಪರಸ್ಪಾಳಕ್ಕೆ ಅಟ್ಟುತ್ತಾರೆ. ಏನು ಹೆಚ್ಚೆಯೋ !’ ಎಂದು ಮುದು
ಕಿಯ ಲೋಟ್ಟಲು, ಹೇಳಬಾಗಳು ನೇರೆದುವು

ರಾಮಜಂದ್ರನು ಹೂರಣ್ಣಂಹೋದನು. ಮನೆಯಲ್ಲಿ ಇಂ ಎನ್ನು
ತ್ವಿದೆ. ಎಷ್ಟರ ಮನಸ್ಸಲ್ಲಿ ಏನೋಂ ಬಂದು ಹಾಧನಾಗಿದೆ. ವಾತಾಪಿಕೃಗ
ಂಗಿ ಈ ಮಧ್ಯಾಹ್ನ ಒಂಡಿಯೇ ಹೀಕಾಗರಿಂಜ ರಾತ್ರಿಯೂಛಿಪೂ ಸರಿಯಾಗಿ
ನೇರಲಿಲ್ಲ. ಹೇಗೋ ಆತಾಸ್ತವ್ಯ ಆಯಿತು. ಒಂಕ ದಾಂಡತಿಗಳ ಸಂವಾದ.—

ಇಂದಿರ—ನಿನ್ನ ಮಧ್ಯಾಹ್ನ ಮಗುರನ ಮಾತನ್ನು ಕೇಳಿದಿರಾ ?

ಸೀತಾ—ಪನು ? ಮಗು ವಿಾನೆಯು ಆಗಲೇ ಮಾತನಾಡುತ್ತಾಳಿಯೆ ?

ಇಂದಿರ—ಅಳ್ಳ ಅಂಡರೆ. ಅಯ್ಯೋ ಈ ಕಂದ ! ಪಾವ ! ನಮ್ಮ ರಾಮುಜಂದ ಆಡಿದ್ದು !

ಗೀತಾ—ಪನೆಂದ ?

ಇಂದಿರ—ಉನ್ನೇನೂ ಇಳ್ಳ. ಪಟ್ಟಣವಾಸ ಸರಂಗಿಯವರ ಪಾರ ವಂತೆ. ಎಂತೆಕ್ಕೆ ಸಜವಾಸಪ್ರೇಂ ಪನೋ ! ಸದ್ಗುಂಡ ಚಾತಿನಿಂತಿಗಳು ಕೆಡದೆ ಹುಡುಗ ಯೋಗ್ಯನಾಗಿದ್ದರೆ ಸಂತೋಷ.

ಇದೇನು ? ಬಾಗೆಂದರೆ ? ಅಂತಹ ಸೂರ್ಯನೆಯೇನಾದರೂ ಉಂಟೋ ? ಹುಡುಗ ಸಭ್ಯ ಒಂತ. ವಾಗಿ ಹೋಗಲೂರನ್ನಾಲ್ಲಾ !

ನಿಜ. ಆತಹುದನ್ನೇನೋ ಕಾನೆ. ಆದರೆ ಅನ್ನನನ್ನು ಅವನು ಗೇಂತ ಹಾಖಿದುದನ್ನು ನೋಡಿದರೆ ನನಗಿ ಗಾಬುಯಾಗುತ್ತಿದೆ. ಅನ್ನೇ. ಆದು ಹಾಗಿರಲಿ. ನಾನು ಕೇಳಿಕೊಂಡ ಏಪಯವಾಗಿ ಪನು ಹಾಡಿದಿರಿ ? ಯಾವಾಗ ಲ್ಯಾ ' ಬಿ ಕು=ಪ್ಪಕ್ಕು ಗಃಗೇನುನವಾಡದೇಕು ' ಕಾಲಾತಿತ ವಾಯ್ತುಲ್ಲಾ ! ಕೇಳಿಕೇಳಿದವರಿಗೆಲ್ಲಾ ಉತ್ತರಾಹೇಳುವುದು ಕಷ್ಟ. ಮಗು ಉಲ್ಲಿಡ್ಲಾಗ್ಗಿಂತ ಹಿನ್ನಾಗಿ ಬೆಳೆದು ಪುನ್ನಾನಂಗಿದ್ದಾನೆ. ಈ ವರ್ಷವಾದರೂ ಮುಂಜಿನಾಡಿವ್ವರೆ ವರಾನಸ್ಯೇಯುವುವಿಳಿ ನಗುಬಾಳಾಗುವುದು. ಇರುವ ಸೋಬ್ಬ ಹುಡುಗ. ಸ್ವಲ್ಪ ವಿಚ್ಛಿಂಭಣಿಯಿಂದ ವಿಷಿತವಾಗಿಯೇ ವಾಡ ಬೇಕು ನೋಡಿ.

ನಿನ್ನಮಾತು ನಿಜ ಲ್ಯಾವೇನೋ ಆವೇತು. ಆದರೆ ವಿಚ್ಛಿಂಭಣಿಯೆಂಬ ನಿನ್ನ ಈಮಾತು ಮಾತ್ರ ಪ್ರಕಿಂಬಂಧಕವಾಗಿದೆ. ನಾವೇನೂ ಯಾವುದನ್ನೂ ವಿಚ್ಛಿಂಭಣಿಯಾಗಿ ಮಾಡಲಿಲ್ಲವೇ ? ಭುಮರಾಂಬಿಯ ಲಗ್ಗುದಲ್ಲಿ ನಷ್ಟ ವೆಚ್ಚ ವಾಯ್ತು ! ಈ ದುಪ್ಪಾಲದಲ್ಲಿ ಹಾಗೆಲ್ಲಾ ಸಾಧ್ಯವೇ ?

ಹಾದು. ನಿಜ. ಆಗ ಅಷ್ಟು ಅಟ್ಟಿಕಾಸದಿಂದಮಾಡಿ ಈಗ ಕಾರ್ಫ್ಲೈ ದಿಂದ ನಡೆಯಿಸಿದರೆ ಸೆರಿಹೊರೆಯವರು ಪನೆಂದಾರು ? ನಂಟಿಷ್ಟು ರ ಸಮನೆ ನಾವು ತಲೆಯೆತ್ತಿಕೊಂಡಿರಬಹುದೆ ? ಹುಡುಗತಾನೆ ಪನುತ್ತೇದುಕೊಂಡಾನು ! ಬುದ್ಧಿಬಂದವನು. ಕಡೆಗೆ ಒಂದುಸಾವಿರ ರೂಪಾಯಾಡರೂ ಬೇಡನೆ ?

ಇ ! ಒಂದುಸಾರೆ ರೂಪಾಯೆ ? ಸರಿಸರಿ. ಅಡಿಕೊಳ್ಳುವವರೆಲ್ಲಾ ನಮ್ಮೆ ತೊಂದರೆಯನ್ನು ತೇರಿಸುತ್ತಾರೆಯೇ ? ಬದುಕಿದರೆ ನೋಡಲಾ ರರು, ಕೆಟ್ಟರೆ ಕ್ಯಾಹಿಡಿಯಲಾರರು. ಕೆಂಪರು ಸಾಗ್ರಧರಕೆಂಪಿಂದ ನಮ್ಮನ್ನು ಹೊಗಳ ಪನನ್ನಾದರೂ ಕಸಿದುಕೊಂಡು ಹೋಗುತ್ತಾರೆ. ಎತ್ತ ಹಾರುವುದಕ್ಕೆ ಮುಂಚೆ ಗೋಳಿ ಹಾರಿತು ಉಂಟಂತೆ ಇದೆಲ್ಲಾ ನಿನ್ನು ಹೊಗೆ ಸರ ಆವೃಟಗಳೇ. ಸರಿ, ನಿನಗೆ ಮುದುಕಿಂಚು ಉಪರೇತನೂ ಆಯ್ದು ಸೇರಿ ! ಈಗ ಉಪನಯನಕ್ಕೇನು ಆಶುರ ?

ಇದೇಕೆ ಹೀಗಾದುತ್ತಿರಿ ? ಕಷಿಗೆ ಪಣಿಹಾಕಿಕೊಂಟ್ಯಾಂತಿಯೇ ಆಗು ವ್ಯಾದಿ. ವೊದಲೇ ಅವನಿಗೆ ಮುಂಜಿ ಬೇಕಿಲ್ಲ. ನಿಂಫೂ ಹೀಗೆಂದರೆ ಮತ್ತೆ ಹೆನ್ನಾಯಿತು. ಬೇಕಾದ ಅಂಗಿಯನೋಂದ್ರೂ ಟೋಪಿಯನೋಂದ್ರೂ ಕೊಡಿಸಿ ಉಪಾಯವಾಡಿ ಮುಂಜಿಗೆ ಒಸ್ಪಿಸಬೇಕು. ನೀಡೇ ಹೀಗೆಂದರೆ ಯಾರೇನು ಮಾಡಿಯಾರು ? ಆಗುವ ವೆಚ್ಚು ಆಗಿಯೇ ತೇರಬೇಕು. ಮಕ್ಕಳುಮರಗಳಿರುವವರು ಮದುವೆನುಂಬಿಗಳಿಗೆ ಹೆದರಿದರ ಆದೀಕೆ ?

ಸಿತಾಕಾಂತನಿಗೆ ವ್ಯಾಸನಕೋಂಪದಕ್ಕಾತಾತ್ಪರಗಳು ಪಕ್ಕಾಲದಲ್ಲಿ ಬಂದೊದಗಿದವು. ಆದರೆ ಮೂನ್ವತವೇ ಆಗ್ನಿ ಮುಖ್ಯಕಾರ್ಯವೇಂದು ಸಂಬಿದನು. ಹಾಗೆ ವೃತದಲ್ಲಿರುವವನನ ಗೊಡನಿಗೆ ಹೋಗಲು ನಿಡಾ, ದೇವಿಗಳ ಧೈರ್ಯಸಾಲಲಿಫ್ಲ. ಹೇಗೂ ಇಂವಿರೆಯೇಸೋ ಈಕನಿಗೆ ನಿಡೀ ಬಂದಿಕೆಂದೇ ಭಾವಿಸಿ ಸುಮ್ಮನಾದಳು.

ಮರುದಿನ ಪ್ರಾರ್ಥಿಕಾಲ ಸಿತಾಕಾಂತನು ಪದ್ಧತಿಯಂತೆ ಮನಸೆಗೆ ಘಾಜಾಪುಷ್ಟಾಗಳನ್ನು ತಂಪನು. ಸಾಂನಾಮ್ಮಿಕ ದೇವತಾಜನೆಗಳು ಆದುವು. ಇವನು ನಿತ್ಯನೂ ನೆಡುನೆಡುವೆ ಯಾವುದೊಂದು ಸಣ್ಣಪುಟ್ಟದನ್ನು ಅಳೆ ಮಾಡುವುದಕ್ಕೂ ಪಕ್ಕಿಯನ್ನು ಕರೆಯುತ್ತಿದ್ದನು. ಇಂದಾದರೂ ಆಕೆಯನ್ನು ಯಾವುದಕ್ಕೂ ಶುರಿಯಲೇ ಇಲ್ಲ. ಇಂದಿರಯು ಮೇಧಾವಿನಿ ಅಡರ ಕಾರಣವನ್ನು ಕೊಡಲೇ ಉಹಳಿಸಿದಳು. ಆತನು ಉಡುವನ್ನು ಧರಿಸಿ ಹೊರಕ್ಕೆ ಹೊರಡಲು ಸನ್ನಿಧಿನಾದಾಗ ಪಕ್ಕಕ್ಕೆ ಸರಿದುನಿಂತು— ಘಲಾಹಾರಕ್ಕೆ ನಾಡಿಟ್ಟಿದ್ದೇನೆಯಲ್ಲಾ ! ಎಂದು ವ್ಯಾರಾಗಿಯುವ ಮಧುರ ವಾಗಿಯೂ ನುಡಿದಳು. ಸ್ವಭಾವಕಾಂತನೂ ಇಂಗಿತ್ತುನೂ ಇದೆ ಪಕ್ಕಿಯು

‘ ಉಂ ’ ಎಂದು ಸಿಂತು ಸ್ವಲ್ಪಮಟ್ಟಿಗೆ ಉಪಹಾರವನ್ನು ಭುಜಿಸಿದನು. ಹೊರಡುವಾಗ—ಯಾರಾದರೂ ತಿಳಿದ ವೈದಿಕರಿಂದ ಒಂದು ಪಟ್ಟಿಯನ್ನು ಬರಿಸು—ಎಂದನು.



ನಾಲ್ಕನೇಯ ಪ್ರಕರಣ.

ಯಾವ ಬಯಲಿನಲ್ಲಿ ನೋಡಿದರೂ ಪ್ರಕ್ಕಮಂಗಲಿಯರು ಹಾಡು ಗಳನ್ನು ಹೇಳಿಕೊಳ್ಳುತ್ತ ತುಂಬಿಯ ಹೂವನ್ನು ಬಿಡಿಸುತ್ತಿರುವರು. ಬಿಲ್ಪ ಪತ್ರೀಯ ಮರಗಳಿಗಂತು ಉಳಿವಬಾಳಿಲ್ಲ. ಎಳ್ಳಿರ ಮನಸೀಗಳಲ್ಲಿ ಅಡಿಕಯಲು ವಾದ ಸಾರಣಿಕಾರಣಿಗಳು. ರಂಗವಲ್ಲಿಗಳು. ಶಿವದೇವಸ್ಥಾನಗಳಲ್ಲಾದರೂ ಮನೋಹರವಾದ ತೋರಣಗಳು ಫಲಪುಷ್ಟರಾಶಿಗಳು. ಬ್ರಾಹ್ಮಣರ ವೇದ ಘೋಷ. ಭಕ್ತಾದಿಗಳ ಒಡಾಟ. ಮಧ್ಯಾಹ್ನ ಹಸ್ನೆರಡು ಫಂಟ ಆದರೂ ಯಾರಮನಸೆಯಲ್ಲಿ ಇನ್ನೂ ಅಡಿಗಿಗೆ ಯತ್ನವೇ ಇಲ್ಲ ಇಂದು ಕಾತ್ಯೇಕ ನೋಮವಾರ. ಹೆಚ್ಚಿಯ ಬ್ರಾಹ್ಮಣದಲ್ಲಿ ಇನ್ನೂ ಪೂರ್ವಾಚಾರಗಳ ಕಂಪ್ಯೂ ಸದಿಲಿರಲ್ಲ. ಅವರೆಲ್ಲರೂ ಕೇವಲ ಭಕ್ತಿಯಂದ ಶಿವಪೂಜೆಮಾಡಿ ಸಕ್ತದ ಕಟ್ಟಳೆಯನ್ನು ಆಚರಿಸುತ್ತಿದ್ದರು.

ನಿತ್ಯಯಾತ್ರೀಯ ನರಹರಿಜೋಯಿಸನು ತನ್ನ ಕೆಲಸಗಳನ್ನೆಲ್ಲಾ ತೀರಿಸಿ ಕೊಂಡು ಮನಸೆಯಿಂದ ಹೊರಟನು ಇವನಿಗೆ ಜೋಯಿಸನೆಂಬ ಈ ನಾಮ ಧೀಯವು ಪಿತಾಂತರ್ಜಿತವಾಗಿ ರೂಢವೇ ಹೊರತು ಯಾಗಿಕವಲ್ಲ. ಅನ್ನ ಸ್ವರವೇ ಅಕ್ಷರಸ್ವರಕ್ಷೀಯ ಅಡಿಕಯ. ಪುಣ್ಯಹ ತಾರ್ಥಮಂತ್ರ ಇವುಗಳನ್ನು ಮಾತ್ರ ಸ್ವರವಣಾತ್ಮೋಪಸಹಿತವಾಗಿ ಗಂಗಾಪ್ರವಾಹದಂತೆ ಧಾರಾಳ ವಾಗಿ ಹೇಳುವ ಶಕ್ತಿಯಂಟು. ನಡುವೆಯೇನಾದರೂ ತಪ್ಪಿದರೆ ಪುನಃ ಸಲಕ್ಷಣವಾಗಿ ವೇದಲ್ಲಿನಿಂದಲೇ ಪ್ರಾರಂಭಿಸಬೇಕು. ಸೀತಾಕಾಂತನ ಪುರೋಹಿನಾದ ಜಟಾವಲ್ಲಭನು ಈಗ ಕೇವಲ ಧನಿಕನಾಗಿ ಈ ಗೃಹಃಷಣನೆಂತಹವರನ್ನು ಕೊಂಡುಕೊಳ್ಳುವ ಸ್ಥಿತಿಗೆ ಬಂದನು. ಮತ್ತು ಈ ಸುಂದರಗಿರಿಗೆ ಒಂದೂವರೆಗಾವುದ ದೂರದ ತಮ್ಮದೊಂದು ಜೋಡಿಗಾಗಿ ಮನ್ಯಾಹಿ ಹೋಗಿ ನೆಲೆಗೊಂಡನು. ಆದುದರಿಂದ ಸೀತಾಕಾಂತನ ಮನೆಯ ಸಾಮಾನ್ಯವಾದ

ಕುಭಾತುಭಕರ್ತೃಗಳನ್ನೆಲ್ಲಾ ಈ ಜೋತಿಯಸನೇ ವಸಣ್ಣಸಾಧನದಲ್ಲಿ ಸಿಂತು ಸಡೆಯಿಸುತ್ತಿದ್ದನು.

ಪುರೋಹಿತರಂದೆ ಉಪನಯನದ ವೇಚ್ಚದವರ್ಟಿಯನ್ನು ಒರೆಯಿಸಬೇಕೆಂದು ಇಂದಿರೆಯು ಎಕ್ಕೊಂದೇಖೆ ಯಂತ್ರಿಸಿದಳು. ನಿಶ್ಚಯ ತನಗೆ ಅಡಿಗೆಯಕೆಲಸ, ಜೋತಿಯಸನಿಗೆ ಅಕ್ಷಿಯ ಒಮ್ಮಾಬಂದಿಯ ಆಶುರ ಹೀಗೆ ಯಾರಿಗೂ ಅವಕಾಶವೇ ಇಲ್ಲ. ಇಂದುವಾತ್ರ ಇಬ್ಬರಿಗೂ ಸ್ವಲ್ಪತೆರವು ಜೋತಿಯಸನು ಬಂದನು.

ಇಂದಿರೆ—ಪನು ಜೋತಿಯಸರೆ, ಆಹೋತ್ತೇ ನಿಮ್ಮ ಸಂಗಡ ಹೇಳಿದ್ದು ನಲ್ಲಿ, ನಮ್ಮ ರಾಮಜಾತ್ರನ ಮುಂಜೆಗೆ ಬಂದು ಪಟ್ಟಿಯನ್ನು ತಯಾರು ಮಾಡಬೇಕು ಎಂದು. ಅದೇನು, ನಿಮ್ಮ ಕೈಯನ್ನಲ್ಲಾಗುವುದೋ ಅಧಿಕಾರಕ್ಕಿಂದ ದೊಡ್ಡ ಪುರೋಹಿತರನ್ನೇ ಕರೆಸಬೇಕೂ?

ಜೋತಿಯಸ—(ರೇಗಿ) ಅಮ್ಮ, ಯಾರೂ ಇಂತಹ ವಾತನಾಡಿರಲ್ಲಿ ನಾನು ಇಂಥಾದ್ದನ್ನು ಎಷ್ಟು ಮಾಡಿಸಿಲ್ಲ? ಈ ಮಹಾಪಟ್ಟಿಗೆ ಅವನನ್ನು ಕರೆಯಿಸುವರೋ? ಅವನಿಗೇನು ತೋಯುವುದು! ಅನುಮನಾಳ್ಕಿರುಗಾಳಿ ನಿಶ್ಚಯ ನಿಮ್ಮ ಮನೆಯು ಹೊಸ್ತಿಲನ್ನು ಮೆಟ್ಟಿ ತುಳುಯುತ್ತೆ ನಿಮ್ಮ ಕಷ್ಟ ಸುಖಗಳಿಗೆ ಆಗುವನನು ನಾನು, ಈ ಫಲಗಾಳಕ್ಕೆ ಅವನೇ ಇನ್ನಾಂತಿ ತಮ್ಮ, ಇದೋ, ತೆಗೆದುಕೊಳ್ಳಿ. ಎಂತಹ ಪಟ್ಟಿಬೇಕು. ಭಜರಿ ಪಟ್ಟಿಯನ್ನು ಕೊಡುತ್ತೇನೆ. ನೋಡಿರಮ್ಮು.

ಇಂದಿರೆ—ಜೋತಿಯಸರೆ, ಸಿಟ್ಟೇಕಿ? ಇಂದೇಲಗ್ಗ ವಳ್ಳ. ಸುಮ್ಮನೆ ವೇಚ್ಚದ ಪಟ್ಟಿಯನ್ನು ಗುರುತುಮಾತ್ರಾಕುವುದು. ಈಗ ನಿಮಗೆ ಅವಕಾಶ ಏದ್ದರೆ ಆಗಬಹುದು. ಮುಂದಣಿಮಾತ್ರ ಹಾಗಿರಲಿ—ಎಂದು ಸೌಮ್ಯ ವಾಗಿ ಹೇಳಿ ಸವಾಧಾನಮಾಡಿದಳು.

ಜೋತಿಯಸ—ಅಮ್ಮ, ಬಂದು ತೆಂಗಿನಕಾಯಿ. ಎರಡು ಬಾಳಿಯ ಹಣ್ಣಿ, ದಕ್ಕಿಣ, ಮುಂತಾರಕ್ಕೆತೆ, ಇತರ ಪೂಜಾದ್ವಾರ್ಯಗಳು, ಕಾಗದ ಶಾಸಿ, ಲೇಖಿಸಿ, ಇವುಗಳನ್ನು ತೆಗೆದುಕೊಂಡುಬಂಸಿ.

ಇಂವಿರೆಯು ಸ್ವಭಾವಕ್ತ ಭಕ್ತಿಪರಾಯಣ ಈಗಳಂತು ಪ್ರಿಯಪ್ರಕ್ರಿಯೆ ಉಪನಯನವೆಂಬ ಹೆಚ್ಚ ಸಂದರ್ಭ. ಎಲ್ಲವನ್ನೂ ತುದು ಜೋತಿಯಸನೆ

ಮುಂದಿಟ್ಟಳು. ಜೋಯಿಸನು ಕಾಗದದಮೇಲೆ ಶ್ರೀಕಾರವನ್ನು ಬರೆದು ಆ ಪತ್ರದ ಅನ್ವಯದಿಕ್ಕುಗಳಿಗೂ ಕುಂಕುಮನೊಂದು ತುಪ್ಪವನೊಂದು ಕಲಸಿ ಬೇಡನು. ಬಳಕ ಪಟ್ಟಿಯ ಬರೆವಣಿಗೆಗೆ ಪ್ರಾರಂಭ.

ಒಂದನೆಯದಾಗಿ—ಮನೆದೇವರ ಸೀರೆಂಬಂ ರೂಪಾಯಿ. ತಾಂ ಒಂದು ವರಹಾತ್ಮಕದ್ದು. ವಟ್ಟುವಿಗೆ ಸುವಾರ್ಯಜೋಂಧವಿತ್ತ ನ ವರಹಾತ್ಮಕದ್ದು. ಭಿಕ್ಷು ದ ಬಟ್ಟೆಲು ಅಕ್ಕೆ ಅನೇರುಬೆಳ್ಳು. ದೀಕ್ಷುವಸ್ತುಕ್ಕೆ ಕಲಾಪತ್ತಿನ ಪಂಚಗಳು ಜತೆ ಎರಡಕ್ಕೆ ಸುವಾರು ಟಂ ರೂಪಾಯಿ. ಪಾದಭಾಜಿಗೆ ಸೀರೆಂಧೀರೇತ್ತಗಳು. ಬ್ರಹ್ಮೋಪದೇಶಕ್ಕೆ ಕಾಶಿಯ ಏತಾಂಬರ ಅಥವಾ ಕಾಕ್ಷೀರದ ಕಾಲುವಿಗೆ ಟಂ ರೂಪಾಯಿ, ಬಂಧು ಮತ್ತುಂಗಿ ಬೇಳಾಗುವ ಜನಿ, ಭಾಷಂಗ, ಮತ್ತು ಯಾಜ್ಞಿಕಕ್ಕೆ ತಕ್ಕುಸಾವಂಸುಗಳು, ಅಂದರೆ ಅಕ್ಕೆ, ತೆಂಗಿನಕಾಯಿ. ಬಾಳಿಯಹಣ್ಣು, ಬೆಳ್ಳ ವೆಳದಲಾದುವು. ಪೌರೋಹಿತಸ್ವಾಮ್ಯ. ನವಗ್ರಹದ ದಷ್ಟಿಂತಿ. ಯಜೋಂಧವೀತದಾನದ ದಕ್ಷಿಣಿ, ಕೃಭ್ರದದಕ್ಷಿಣಿ. ಮತದ ದಕ್ಷಿಣಿ. ಘಲತಾಂಬಂಬಂ.

ಎರಡನೆಯದಾಗಿ—ಷಾಗದವರು, ಮಡಿನಾಳರು, ಹೈಂಭಬಲಿಯವಿನ ರಾತ್ರಿ, ವಟ್ಟಿವನ್ನು ಅಶ್ವತ್ಥವೈಕ್ಕೆದಬಳಿಗೆ ದಾಟುಕರೆದುಕೊಂಡುಹೋಗುವ ಮೆರೆವಣಿಗೆಯಲ್ಲಿ ಕುದುರೆಸಾರೋಟು, ಗಾಂಧಿಸ್ತ್ಯೇಷ್ಟುದೀಪ, ಆರಂಧಯವೇಣ್ಣು, ವಾಗ್ರದಲ್ಲಿ ಕಂಡಕುಡವಲ್ಲಾ ಘಲಷ್ಟುಷ್ಟಾಂಬಂಬಂಬಂಗಳನ್ನು ಹುಟುವುದು, ಇಡಿಗಾಯಿ ಬಡೆಯುವುದು, ವಟ್ಟುವಿಗೆ ಕಾಲೀತ್ತುಳೆದ ಅಕ್ಕೆ ತಂಗಿಯ ರಿಗೆ ರತ್ನಾಭರಣಗಳನೊಂದು ಪಟ್ಟಿವಾಳಿಯನೊಂದು ಬಿವಿಸುವುದು, ಬಾಣಬಿರುಸು

ಮೂರನೆಯದಾಗಿ—ಗೋಧಿಕಲ್ಲಿತಾಪ್ತಿ, ಲಗ್ಗಿ ಪತ್ರಿಕೆಯನ್ನು ಚಿನ್ನದ ಕ್ಷೇರದಲ್ಲಿ ಅಜ್ಞುಹಾಕಿಸುವುದು, ಎಣ್ಣಿ ಅರಿಸಿನಾ ಬೀರುವುದು, ಸುವಾಸಿನಿಂಬಾಜಿ, ದೇವರಸಮಾರಾಧನೆ, ನಾಳಕ್ಕೆದುರಿನ ನಿಕ್ಕೆನ್ನೂ ಎರಡುವೇಳೆ ಖಾರಿಗೆಲ್ಲಾ ಬ್ರಾಹ್ಮಣಾಸಂತಪನೆ, ದೊಡ್ಡ ಮನುವ್ಯರಾದ ಅತಿಧಿಗಳಿಗೂ ಒಂಧುಗಳಿಗೂ ಉಪ್ಪಿಟ್ಟು ಕಾಫಿ ವೆಳದಲಾದ ಬಗೆಬಗೆಯು ಕಂಡಿತೇಧಗಳು, ಅತಿಶಯವಾಗಿ ಮಾಡಿಸುವ ಮಂಡಿಗೆ ಚಿರೋಂಟಿ ಫೇಣಿ ಇಂತಹ ಭಕ್ತುಗಳಿಗೆ ತಗಲುವವೇಣ್ಣು.

ನಾಳ್ಕನೆಯದಾಗಿ—ಭಿಕ್ಷುಕ್ಕೂ ಬಾಗಿನಗಳಿಗೂ ಇಡುವ ಉಂಡೆಳು,

ಭಕ್ತ್ಯುಗಳು, ಹಣ್ಣುಹಂಪಲಗಳು, ವಟುವಿಗೆ ನಿರ್ವಹಿಸಿದ ಪಿಠ್ಯು ಕಕ್ಷೆ ಬೇಕಾಗುವ ಚೀಳಿಯ ಪಂಚವಾತ್ತಿ, ಉದ್ಧರಣೆ, ಅಷ್ಟ್ಯಾವಾತ್ತಿ, ಜಂಬು ವೋದಾದವುಗಳಿಗೆ ತಗಲುವವೆಂಜ್ಞೆ.

ವದನೆಯದಾಗಿ—ಮುಹೂರ್ತಕ್ಕೆ ಬಂದ ಸಮಸ್ತ ಬಂಧುಗಳು, ಮುಯ್ಯು ಓವಿಸಿದವರು ವೋದಲಾದವರಿಗೆಲ್ಲಾ ಬಂಡಿಷುಬಾಡಿಗೆ, ಉದುಗೊರಿಗಳು, ಜಕ್ಕುಲಿಯಹಿಟ್ಟು, ಪ್ರಳ್ಳಂಗಾಯಿ, ಅರಿಸಿನಕುಂಕುಂಮ, ವೋದಾದಾದವುಗಳನ್ನು ಹಂಜುವುದು, ಪುರೂಹಿತರನ್ನೂ ಸಭಾವಂದ್ರೀಯನ್ನೂ ಸನಾನ್ನಿಸಿಸುವುದು.

ಇದ್ದಲ್ಲದೆ ಮನೆಯನ್ನು ಸುಣ್ಣಿಒಣ್ಣುಗೇಂದ ಅಲಂಕರಿಸುವುದು, ಇಪ್ಪರ, ಆಳುಕಾಳುಗಳು, ಅಡಿಗಳು ವೋದಲಾದುವುಗಳಿಗೂ ಹೆಚ್ಚುವಾಗಿ ಬೇಕು.

ಈ ಪಟ್ಟಿಯನ್ನೆಲ್ಲಾ ನೆರಿಬೋಯಿಸನು ಪರಿಕ್ಷೇಗಿ ವಾಗ್ಯಸಂಗ ವೊಡಿದ ವಿವಾಧಿಗಳು ಒರಯುವುದಕ್ಕೆಂತಲೂ ಕ್ವರೆಯಾಗಿ ಸಂಭ್ರಮೆ ವಿಂದ ಬರೆದುದನ್ನೇ ನೋಡಿದರೆ ಇಂತಹ ಏಷಯಗಳಲ್ಲಿ ಈಕನು ಎಷ್ಟು ದಕ್ಕುನು ಎಂದು ಏಂಬಿವಾರಿ ಸಂತೋಷಿಸುವಂತಾಗುವುದು. ರಟ್ಟಿಯನ್ನು ಓವಿದುದೂ ಆಯಿತು

ಇಂವಿರೆ— ಏನು ಜೀಂಬಿಸರೇ, ಸಾರೇನು ದೊರೆಗಳಿಂದು ತಿಳಿದಿವೀರಾ! ನಮ್ಮುಂತವನರು ಈ ಪಟ್ಟಿಯಂತೆ ನಡೆಯಿಸಲಾಗುವುದೆ?

ಜೋಯಿಸ—ತಾಯಿ, ನಮಗೆ ನಿಂದೇ ದೊರೆಗಳು. ಕಾಲಸ್ಥಿತಯು ಒಹಳ ನಾಬೋಕೆಂದೇ ಎಳ್ಳಬನನ್ನೂ ಹ್ರಸ್ವವಾಡಿ ಏಂಗೆ ಒರೆವಿದ್ದೇನೆ. ದೊರೆಗಳಿಗಾದರೂನೆ! ಆರೀತಿಂದೇ ಬೇರೆ

ಇಂವಿರೆ— (ಬೆರಗಾಗಿ ಒಲಗ್ಗೆಯಿಂದ ಬಾಯಿನ್ನು ಮುಚ್ಚಿಕೊಂಡು) ಇವೇನಿರಸ್ತು. ಏ ವರಹಾಶೂಕದ ಜಿನ್ನದ ಜನಿವಾರವೇ?

ಜೋಯಿಸ—ಅನ್ನು, ನೋಡಿದಿರೋ? ಮಾರಿಯಕಣ್ಣು ವೋತನ ನೇತಿ. ಪುರೋಹಿತಿಗೆನಾದರೂ ಕೊಡಬೇಕೆಂದರೆ ನಿಮಗೆ ಹೊಟ್ಟೆಯುರಿಯನ್ನು. ಎಲ್ಲಾ ನಮ್ಮುವೈದಿಕರಿಗೇ ಪೊರೆದುಕೊಳ್ಳುತ್ತಾರೆ.—ಎಂದು ರೇಗಿ ಪಟ್ಟಿಯನ್ನುತ್ತಿ ಶುಕ್ಕಿದನು.

ಮೌನವಿಂದ ಮೂಲೆಯಲ್ಲಿ ಕುಟು ಇದನ್ನೆಲ್ಲಾ ಸೋದುತ್ತಿದ್ದ ಅನ್ನ ಪೂರ್ಣಾದೇವಿಯು ತನ್ನ ಉರೆಗೋಳನ್ನು ಎತ್ತಿ ಪಡಿದು ತೋರಿಸುತ್ತೆ—ಆ ಪನಯ್ಯ ಬಾಹ್ಯ, ಯಾರಿಯ್ಯ ಮಾರಿ? ತರುವದ ಅಕ್ಷ್ಯ ಹೆಚ್ಚಿಯೊತ್ತು? ನಿನಗೇನು ಒಂದಿಗ್ಗೆಯಿಡೆಯೋ ಇಲ್ಲಿತೋ? ಇಲ್ಲಿನೋ? ಇಲ್ಲಿನೋ?

ಇಂದಿರಾಯು ತಾಯನ್ನು ಸಂಕ್ಷೇಪಿಸಿ—‘ಅಮ್ಮೆ, ಸುನ್ನನಿರು, ಅವರವರ ಪಾಠ ಅವರವರದು. ಏನೋ! ಅರಿಯದ ಬಾಹ್ಯಾರು. ಒರಟುತ್ತನೆ. ಹೋಗಲಿ ಬಿಡಮ್ಮೆ’ ಎಂದಳು. ಒಳಕ್ಕೆ ಹೋಗಿ ಪುನಃ ಒಂದು ತಟ್ಟಿಯಲ್ಲಿ ತಾಂಬಳುವನ್ನೂ ಒಂದುಪಾವಶಿ ದಕ್ಷಿಣೀಯನ್ನೂ ತಂದಿಟ್ಟಳು. ಜೋಣಿ ಸನು ತನ್ನ ದುಡುಕಿಗೆ ಪೆಚ್ಚುಬಿಡಿದ್ದನು. ಆದರೂ ಬೆಳ್ಳಿಯನಾಙ್ಗಿದ ಧೇಂಬರಾದಕೂಡಲೆ ಮುಖದಲ್ಲಿ ಕಳಿಯೇರಿತು. ಪಟ್ಟಿಗೆ ಪೂಜೆಮಾಡಿ ಎಲ್ಲವನ್ನೂ ಗಂಟುಕಟ್ಟಿಕೊಂಡು—ಅಮ್ಮೆ, ಬಡವ. ಕರುಣವಿರಬೇಕಮ್ಮೆ. ಮುಖ್ಯವಾಗಿ ನಾವು ಗೊಡ್ಡುವೈದಿಕರು. ಉಪನಯಸಲಗ್ಗಾವು ಎಂದಮ್ಮೆ? ವೋದಲೇ ತೋದಿದ್ದರೆ ಮಾಡಿಸುವುದಕ್ಕೆ ಯಾರನ್ನಾದರೂ ಏಪಾರಿದು ಮಾಡಿ ರುತ್ತೇನೇ ಅಗ್ರಹಾರದ ಉಪಾಧ್ಯರನ್ನು ಕರೆದರೆ ಒಂದುದರಲ್ಲಿ ಅಧ್ಯ ಕೊಡಬೇಕೆಂದು ಕೇಳುತ್ತಾರೆ. ಅದಕ್ಕೂಷ್ಣರ ಹೇಳಿದೆನಮ್ಮೆ—ಎಂದನು.

ಇಂದಿರ—ಕ್ರಮೇಜಾ ಗೊತ್ತುಗುವುದು.

ಜೋಣಿಸ—ಅಜ್ಞಿ, ಹೋಗಿಬರುತ್ತೇನೇ ಕೋಪಿಸಿಕೊಳ್ಳಬೊಡು. ಅನ್ನಪೂರ್ಣ—ಹೋಗೋ, ಉಪಾದಾನದೋನೇ!

— ಶಾಸಕಾ—

ಬದನೀಯ ಪ್ರಕರಣ.

ಪಟ್ಟಿಯೇನೋ ತಯಾರಾಯಿತು. ಇಂದಿರಾಯು ಒಲುಜಾನಿ. ಪತಿಯು ಮನಸ್ಸು ಸುಸಮಾಹಿತವಾಗುವ ಕಾಲವನ್ನು ನಿರ್ಣಿಷ್ಟಸುತ್ತಿದ್ದಳು. ಇದರಿಂದ ಒಂದೆರಡು ವಾರಗಳವರೆಗೂ ಪಟ್ಟಿಯು ಸಿತಾಕಾಂಕನ ಕ್ಯಾಗಿ ಸೇರಲ್ಲಿ. ಒಂದುದಿನ ಪತಿಯು ವಿನೋದವಾಗಿ ಮಾತಾಡುತ್ತಿದ್ದನು. ಆಗ ಇಂದಿರಿಯು ಪಟ್ಟಿಯನ್ನೂ ಕನ್ನಡಕದ ಪಟ್ಟಿಗೆಯನ್ನೂ ತಂದು ಪತಿಯು

ಮುಂದಿಟ್ಟಳು. ಈತನು ಪತ್ತಿಯ ಗಾಂಭೀರ್ಯಕ್ಕೆ ಮೆಚ್ಚಿದನು. ವೂತಾ ದದೆ ಸಂತೋಷವಿಂದ ಅದನ್ನು ತೆಗೆದುಕೊಂಡು ಕಣ್ಣಿಂದಲೇ ಒದಿಕೊಂಡನು. ಹಷ್ಟವಿಷಾದಗಳಿರದೂ ಪಕ್ಕಾಲದಲ್ಲಿ ಅಂಕುರಿಸಿದವು. ಆದರೂ ಮುಖಮುದ್ರೆಯಲ್ಲಿನೇ ಪಕ್ಕಾಲದಲ್ಲಿ ಅಂಕುರಿಸಿದವು. ಆದರೂ ಗೀಲಸಗಳ ಸಡಗರದಲ್ಲಿರುವಂತೆ ತೋರ್ವಾದಿಕ್ಕೆ ಕೊಂಡಳು. ಆಕೆಯ ಮನಸ್ಸು ಕಟ್ಟಾಕ್ಕು ಗಳುವಾತ್ಮ ಈತನಕಡೆಯೇ. ಆದರೆ ಯಾವ ಉತ್ತರವೂ, ಕಡೆಗೆ ಸೂಜನೆಯು ಕೂಡ ತಿಳಿಯಲ್ಲಿ ದೀಪಕ್ಕೆ ದುರಾಗಿ ಸ್ತುಂಭದ ಬಳಿಯಲ್ಲಿ ನಿಂತಳು. ಪಕ್ಕಾಲದ ಮುಖಾನಲೋಕನವಾಡುತ್ತು ಬಂದಳು. ಈಗ ಏನಾದರೂ ಉತ್ತರವು ಹೊರಡಲೇಬೇಕಾಯ್ತು.

ಸಿಂತಾಕಾಂತ—ಎನು? ಈ ಪಟ್ಟಿಯಿಂದ ನಮ್ಮು ಹಿಂದಿನ ಸ್ಥಿತಿಯೆಲ್ಲಾ ನೆನಪಾಗುತ್ತದೆ. ಇದರಲ್ಲಿ ತೋರಿಸಿರುವಂತೆ ಉಂಟಿನ ಬಾರ್ಹಣ್ಣಾಗೆಲ್ಲಾ ನಾತ್ಯಾದುವಿನವ್ತು ಎರಡು ನೇಳಿಗಳಲ್ಲಿ ಸಂತರಣೆಯೇ! ಕಾಲಸ್ಥಿತಿಯು ಹೀಗಿರುವುದೆಲ್ಲಾ! ಖಾಸ್ತಾವೆಸ್ತು ಗಳು ಏತಿವಿಷಾರುವುವಳಿನೇ? ಬಂದಬಂದ ವರನ್ನುಲ್ಲಾ ಸುಧಾರಿಸುವವರು ಯಾರು? ಅವರ ಆಕ್ಷೇಪಣಿಗಳನ್ನು ತದೆದು ಕೊಳ್ಳುವಂಗೆ ಹೇಗೆ?

ಇಂವಿರ—ಉದೇನು! ಹೀಗೆನ್ನು ಮರಿ? ಮುಖ್ಯವಾಗಿ ಅನ್ನತಾಂತ ಯಾಗಬೇಷಕೆ? ಸಾವಿರಾರು ಪಾರಣಿಗಳು ಮನದಣಿಯುವಂತೆ ಉಂಡು ಉಟ್ಟಿ ತಿಂದುಕೊಂಗಿ ನಮ್ಮು ಮಾನವನ್ನು ಪರಿಸಬೇಡಿಸಿ ಇದೇನೂ ಬಾಧಕವ್ಯಾಂತಿ ನಮ್ಮು ಪುರೂಪಿಕರು ಹಳ್ಳಿಯನ್ನು ಶೌಖಿಕೊಂಡಿರು. ಈಗ ಸದ್ಯಕ್ಕೆ ಜೀಲರೆ ಕೆಲರಾಗಳನ್ನು ನಾನೆನುತ್ತಿರುವ ಶುಕ್ಕಾನ್ವಿತಿಯು ನರಪತಿಜೋಯಿಸಿಗೇ ಈ ಪಕ್ಕಾಲ ಸೇರಬೇಕೋ? ಈತನೇ ಈ ಪಟ್ಟಿಯನ್ನು ತಯಾರು ಮಾಡಿಕೊಂಟ್ಟಿರು. ಈತನಿಗೆ ಮುಂತ್ರವೇ ಅಧಿಂಸವಿಲ್ಲ ಮಾಡಿಸುವುದಕ್ಕೆ ಇನ್ನಾಂತಿರಿಸುವುದರೂ ಕರದುಕೊಂಡು ಬರುವರಂತೆ! ಜಿನ್ನ ಬೆಳ್ಳಿಯ ಸಾಮಾನು, ವಸ್ತ್ರಪಾತ್ರಗಳು, ಪಕ್ಕಾಲದಾರಿಯ ಪುರೋಪಿತರಿಗೂ ಇಂತಿರಿಸಿದ್ದಾರೆ ಇಲ್ಲಿ ನಂತರೆ. ಎಲೆಲ್ಲೋ ನಿನ್ನಮೊನ್ನೆ ಬಂದ ಈ ದಢ್ಢಬಾರ್ಹಣ್ಣಾನಿಗೇ ಸಲ್ಲಬೇಕಂತೆ. ನೋಡಿದೂ ಈತನ ಆಶೆ!

ಸಿಂತಾಕಾಂತ—ಆದು ಹಾಗಿರ್ಲಿ. ಸಮಾರಾಧಸೆಯ ಮಾತನ್ನು

ಹೇಳು. ಈನ್ಯಾಸನವರೆಲ್ಲಾ ಒಂದು ಎರಡುಹೊಕ್ಕೂ ಖಂಡುತ್ತಿಂದು ತೇಗಿ ಹೋಗುವುದರಿಂದ ನಮಗೇನೋ ಹೆಚ್ಚುವೆಚ್ಚು. ಆದರೆ ಯಾರಿಗೂ ಪನೂ ಅಂತಹ ದೊಡ್ಡ ಸಹಾಯವಾಗದು. ಚೈತಣದಲ್ಲಿ ಖಂಡು ಬಾಗಿನ ದಲ್ಲಿ ಬದುಕಿವನರು ಯಾರುಬಿಟ್ಟರು? ಪೌರೋಹಿತ್ಯದ ಸ್ವತ್ತಿನ ವಿಷಯದಲ್ಲಿ ನನ್ನ ಆಶ್ಚೇರಣೆಯೇನೂ ಇಂಳಿ. ನಾವು ಕೊಡುವುದನ್ನು ಕೊಟ್ಟುಬಿಟ್ಟು ರಾಯುತ್ತು. ಒಳಕೆ ಅದು ಯಾರಿಗೆ ಸೇರಿದರೆತಾನೆ ನಮಗೇನು? ಒಂದು ವಧದಲ್ಲಿ ನೋಡಿದರೆ ನರಸುಜೀಯರಿಗೆ ಸೇರುವುದೇ ಮೇಲು. ಆತನು ಬಜನ. ಪನಾದರೂ ಯತ್ಕುಂಬಿತ್ತು ಸಹಾಯವಾಡಿತ್ತು.

ಇಂದಿರಿ—ಅದುಸರಿ ಆದರೆ ಆತನು ದುರುಳಿ. ಜಗತ್ತಾರ್ಥಿಗಿ. ಹತ್ತುಜನ ಸೇರಿದಾಗೆ ವಾತುವಾತಿಗೂ ಆತನಸಂಗಡ ಜಗತ್ತಾರ್ಥಿನವರು ಯಾರು?

ಸೇತಾಕಾಂತ—ಬಂಟ್ಯಾ ಎನ್ನು ವೆಚ್ಚಿ ವಾಗುವುದು ಬಲ್ಲೆಯಾ?

ಇಂದಿರಿ—ನನಗೇನು ಗೊಕ್ಕುತ್ತು? ಹೆಣ್ಣುಹೆಂಗಸು ಪನಾದರೂ ಆಗಲಿ. ಇವ್ಯತ್ಯಕ್ಕೂ ಕೆಡಿಮೆಯಾದರೆ ನನ್ನ ವಾನಕ್ಕೆ ತಡೆಸಿತ್ತೇ? ಅತ್ಯೇನ್ನು ನವರು ಹೇಳುತ್ತಿದ್ದು ದನ್ನು ಕೇಳಿದ್ದರ ನೀವು ಇನ್ನೂ ಪನೆನ್ನು ತ್ವಿದಿರೀಲಿ!

ಸೇತಾಕಾಂತ—ಅನ್ನುವುದೆನು? ನನ್ನ ಉಪನಯನದಲ್ಲಿ ಇದರ ನಾಳ್ಳರನ್ನು ವೆಚ್ಚಿ. ನಾನೂ ಆಶ್ವಸ್ತಲ್ಲಿ ಬಲ್ಲೆ. ಅನ್ನನೂ ಹೇಳುತ್ತಿದ್ದಳಿ. ಆದರೆ ಕಾಲಸ್ಥಿತ್ಯಾದ ನನ್ನು ಸ್ಥಿತ್ಯಾದ ಬದಲಾಯಿಸಿವೆ. ಆಗಲ ನೋಡೋಣ. ಇವ್ಯತ್ಯಕ್ಕೂ ವಾಘಾದಿಪಾಜಕದಲ್ಲಿತಾನೆ ಉಗ್ಗಾ? ನಾಕೆ ಕ್ರಿಸ್ತಾವಿಸ್ ರಜಾದಲ್ಲಿ ಮಗುವೂ ಇಲ್ಲಿಗೆ ಬರುವನು. ನನ್ನ ಆಸ್ತಮಿಕ್ರ ನೂ ಬರುವನು. ಆಗೆ ಎಳ್ಳವನ್ನೂ ನಿಶ್ಚಯಿಸೋಣ.

ನಿಮ್ಮಲವಾದ ನೀಲಾಕಾಶ. ಎಲ್ಲೆಲ್ಲೂ ರ್ಯಾತರಿಗೂ ಯಕ್ಕಿಪಕ್ಕಿಗಳಿಗೂ ಕಾಳುಕಡ್ಡಿಗಳನ್ನು ಸಂಗ್ರಹಿಸುವ ಸದಗರ. ಬಿಸಿಯೂಟಿ, ಕೆಂಪಂಟಿ. ಬೆಂಕಿಯಶಾಖೆ ಇವಕ್ಕೆ ಹೆಚ್ಚು ಪ್ರಾರ್ಥಿತ್ಯ. ಗಗನದಲ್ಲಿಲೂ ವೋಡೆಲ್ಲ. ಜನರ ಜುಬ್ಬಾಗಳಿಂದಲೂ ಪ್ರಾಣಿಗಳ ಮೂಗುಬಾಣಿಗಳಿಂದಲೂ ಸಣ್ಣ ಪ್ರಭ್ರಿನೋಡಗಳು ಹೊರಡುವಕಾಲ.

‘ಮಗನು ಉರಿಗಿಬರುವ ಸಂಭರು. ಹಕ್ಕುಳ, ಸಂಡಿಗೆ ಒಗೆ

ಒಗೆಯ ಉಪ್ಪಿನಕಾರಿ ಸಿದ್ಧವಾಗಿವೆ. ದಿನಬೆಳಗಾದರೆ ಅನ್ನಪೂರ್ಣೇಯು ‘ಮಗು ಎಂದು ಬರುತ್ತಾನೆ?’ ಎಂದು ಕೇಳುತ್ತಲೇ ಇಡ್ಡಾಳಿ. ಪ್ರಯು ಪುತ್ರನನ್ನು ಬಿಟ್ಟು ಭಾಬಿಸುವುದಕ್ಕೆ ಮನಸ್ಸಾಗದೆ ಹಿಸಿಯವರೆಯಕಾರುನ್ನು ಕೂಡ ಇನ್ನೂ ಮನಸೆಗೆ ಬಂದುಂಟಿನ್ನೂ ತಂದಿಲ್ಲ ಹೀಗೆ ಚಿರಕಾಲ ನಿರೀಕ್ಷೆ ತವಾದ ಪುತ್ರಾಗಮನವು ಕಡೆಗೆ ಸಿನಿಸಿತು. ರಾಮಚಂದ್ರನು ಶಂಗಿಯ ಆಟಕ್ಕೆ ಬ್ಲಾಂಡಿಲ್ಲ, ಕೊಣ್ಣಿರ ನಿತಾರಿ, ಸಿಹಿಲ್ಲೆಗಳು, ಮುಂದುಕಿರು ಬಾಯಿಗೆ ಮೇತ್ತಿರುವ ಹೆಚ್ಚಿಂದೂ, ತಾಯುಂದೆಗಳಿಗೆ ತಾಮಸ್ರದ ತಂಬಿಗೆಗಳಂತಿದ್ದ ಶ್ರೀಷ್ಟವಾದ ನಾಯ್ಕ ದಾಳಂಬದ ಹಣ್ಣಿಗಳು ಇಷ್ಟನ್ನೂ ತಂದನು. ಇಂದು ಮನೆಯವರಿಗೆ ವರಾತ್ರಿನಲ್ಲ, ಆ ಬಿಟ್ಟು ಬೂದಿಗೇ ಎಷ್ಟೋ ಸಂತೋಷ. ರಾಮಚಂದ್ರನು ಅಷ್ಟುಜನಮೇಚ್ಚಿಗೆಯ ಬಾಲ ಕೆನು. ಇವನು ತನ್ನ ಸಂಗಾತಿಗಳಲ್ಲಿ ಕೆಲವರಿಗೆ ಆಟದ ಸಾಂಪರ್ಕನ್ನು ತಂದಿರುವನು. ಈ ಮಡುಗನು ಈಗ ನಿತ್ಯವೂ ಆಟಪಾಟಿಗಳು, ಕಥೆಯ ಪ್ರಸ್ತಾಕಗಳನ್ನೋ ಏದುಪಡು ಹೀಗೆ ಸುಖವಾಗಿ ಕಾಲಕ್ಕೇ ಪರಾದುತ್ತಿದ್ದನು ಒಂದುರಿನ ತಾರಿ ಮಗನನ್ನು ಕುರಿತು — ಮಗು, ಜಾಕಿ ಫ್ರೆಕ್ಕರ ಮಾಸದಲ್ಲಿ ನಿನಗೆ ಮುಂಜಿವಾಡಬೇಕೆಂದು ಯೋಚಿಸಿದ್ದಾರಿ ರಪ್ಪ

ರಾಮ—ಇದೇನಮ್ಮೆ, ಇಷ್ಟಬೇಗಿ! ಮನು, ನಾನು ಈಗಲೇ ಏಷ್ಟೂತಿ ರುದ್ರಾಕ್ಷಿಗಳ ವಸಿಸ್ತುನಾಗಬೇಕೆ? ಹಾಗಾದರೆ ಓದಿ ಉಡ್ಡಾರವಾದಂತೆಯೇ!

ಇಂದಿರೆ—ಪಕ್ಕಪ್ಪ ಹೀಗೆನ್ನುತ್ತಿ? ಎಂಬು ವರುಸ್ಸಿಗೇ ಆಗತಕ್ಕದ್ದು ಪನೋ ಸಿಂಕುಂದಿತು. ಇನ್ನು ತಡವಾಡುವುದಕ್ಕಾವಿಂತೆ? ನಿನಗಿಂತಲೂ ಚಿಕ್ಕವಯಸ್ಸಿನವನಾದ ಶಾಮಭಟ್ಟರಮಗನನ್ನು ಸೋಂಡು. ಆಗಲೇ ಎಷ್ಟು ಮುದ್ದಾಗಿ ದೇವರಷ್ಟುಜಿವಾಡುತ್ತಾನೆ!

ರಾಮ—ಆಮ್ಮೆ, ಸಾಕು ಸಿಲ್ಲಿಸು. ಇದನ್ನು ಕೆಂಳಿದರೆ ನನಗೆ ಹೋಗಿ ಯೆಗ್ಗೆ ಕುಡಿದಂತಾಗುವುದು.

ಅನ್ನಪೂರ್ಣ—ಇಂದಿರಾ, ಸೋಡಿದೆಯೋ? ನಾನು ಹೇಳಿರಲ್ಲಿವೆ? ಈಗಿನಕಾಲದ ಹುದುಗರಮ್ಮೆ, ತಿಳಿಕೋಕರು, ಮುಖ್ಯವಾಗಿ ಸಿನ್ಹ ಇಬ್ಬೀನು ಓದುವುದಕ್ಕೂಹಾಕಿ ಮಗುವಿನ ತಶೀಯಮೀಲೆ ಕಳ್ಳುಹಾಕಿವಿ. ಅನುಭವಿಸಿರಮ್ಮೆ ಈಗ.

ರಾಮಚಂದ್ರನು ಫಕ್ಕನೆ ನಕ್ಕು ಹೊರಡಲುಮ್ಮೆಕ್ಕಣಾಡನು. ಇಂದಿಯು ಸಂತ್ಯೇಸಿ ತಡೆದಳು.

ರಾಮಚಂದ್ರ—ಅಮ್ಮೆ, ನೀವು ಹಳೇಕಂಡಾಚಾರದ ವಾತುಗಳನ್ನೇ ಅಡುತ್ತೀರಿ. ನಿಮಗೇನೂ ತಳಿಯುವುದಿಲ್ಲ. ಆಗ ಮುಂಜಿಗೇನಾಶುರ? ನೋಡು, ನರಸಿಂಹ್ಯಂಗಾರ, ಮಗನಿಗೆ ಬಿ.ಎ. ಅದನೇಲೆ ಇಪ್ಪತ್ತನೆಯ ವಯಸ್ಸಿನಲ್ಲಿ ದೇವಾಳಾನದಲ್ಲಿ ಮುಂಜಿಯಾಯ್ತು. ಅದನ್ನು ನಾನು ಕಣ್ಣಾರ ಸೋಡಿದ್ದೇನೆ. ನಾನಿನೂ ಸ್ಥೂಲ್ ಘ್ಯೈನಲ್ ಪ್ರಾಯ ವಾಟಿಲ್ಲ. ಆಗಲೇ ಮುಂಜಿಯು? ಆಹಾ! ನೆನ್ನು ಸಾಹೆಬರ ಕಿವಿಗೆ ಬಿದ್ದರೆಷ್ಟು ಲೇವಾಗಿ ವಾಡುವರೋ!

ಇಂದಿರೆ—ಇನ್ನೊಮ್ಮೆಲು ಫನ್ಸ್ಯೂಲೋ ಮನೆಯ ಫನ್ಸ್ಯೂಲೋ ಸಂಪರ್ಕಿಂಣಿಯದಷ್ಟು

ಅನ್ನಪೂರ್ಣೆ—ಅಮ್ಮೆಮ್ಮೆ, ದಾರಿಕೆಟ್ಟುಹೊಂಯ್ತು. ವೊಟ್ಟುವೊದಲು ಮಗುವಿಗೊಂದು ಎಳೇಹಾಕಿಬಿಡಿ. ಇಲ್ಲದಿದ್ದರೆ ಹುಡುಗ ಕ್ಯೇಗೆ ಸಿಕ್ಕುವುದಿಲ್ಲ.

ವೊಮ್ಮೆಗನು ಮುದುಕಿಯನ್ನು ಕುಡೇಸ್ತುವಾಡಲೆಳಿದನು. ಆದರ ಇಂದಿರಿಯು ಅವಕಾಶಕೊಡದೆ ಸ್ವೇಜಭಾವದಿಂದ—“ಅಪ್ಪ, ನೀನು ಹರವಾಡಿ ಹಿರಿಯರ ಮನಸ್ಸು ನೋಯಿಸಬೇಕೆ. ಸಿನಗೇನಪ್ಪ ಇದಂದ ತೋಂದರೆ?”

ರಾಮ—ಅಮ್ಮೆ, ಸಿನಗೆ ಲೆಕ್ಕಾಚಾರ ಗೊತ್ತಿಲ್ಲ. ನೆನಗೆ ತೋಂದ ರೆಯೇ— ಮುಂಜಿಗಿಂದು ನೀವು ಬೇಕಾದಷ್ಟು ವೆಚ್ಚ ವನ್ನು ವಾಡಿಬಿಡು ವುದು. ಆಮೇಲೆ ಸಾಲನೋಲ ಹೆಚ್ಚಾಯ್ತೆಂದೂ ಮುಂದಕ್ಕೆ ಒದಿಸಲಾಗುವುದಿಲ್ಲವೆಂದೂ ನನ್ನ ವಿದ್ಯಾಭ್ಯಾಸಕ್ಕೆ ಕಳ್ಳುಹಾಕುವುದು. ಇವ್ವೇ.

ಇಂದಿರೆ—ಅಪ್ಪಯ್ಯ, ನೀನು ಸ್ವಲ್ಪವೂ ಯೋಜಿಸಬೇಡಪ್ಪ. ಸಿನಗೆ ಇನಾನುಕೂಲವಾಗಿದಂತೆ ವಾಡುವರು. ಒಮ್ಮೇ ಅಂಗಿವಾಜಾನೇಗಳನ್ನು ತಂಡುಕೊಡುವರು.

ರಾಮ—ಕಡಲೇವುರಿಯನ್ನು ತಂದುಕೊಡುವರೆಂದು ಪಕ್ಕಹೆಂಳಿಲ್ಲ? ನಾನೇನು ಎಂಬು ಮಗುವೇನಮ್ಮೆ?

ವಾಜಕರೆ, ತೇರ್ಮೇತಿಯ ಬಾಹ್ಯಾಳವಂಶದಲ್ಲಿ ಹುಟ್ಟಿ, ಸಕ್ಕಿಂತ ದಾಯದಲ್ಲಿಯೇ ಬಳಿದಿದ್ದ ವರಿಗೂ ಸಂ ಕಾಲದೇಹೇಷವಿಂದ ಉದಿತ್ಯು ಹೇಗೆ ಬದಲಾಯಿಸುವುದೋ ನೋಡಿದಿರಾ !

ಇಷ್ಟರಲ್ಲೀ ನೀರೆಮನಿಯ ಸುಬ್ರಹ್ಮಣ್ಯಸು ಒರಿದನು ರಾಮಚಂದ್ರ ನನ್ನ ಕನ್ನ ತೋಟಕ್ಕೆ ಕರದುಕೊಂಡು ಹೋಗಿ ಎಂದಿನ ಬೈಕಳವಾಡಿಸ ಬೇಕೆಂದು ಅವನಿಗಾನಿ. ಈಗ ಎಲ್ಲರೂ ಧಟ್ಟನೆ ಮೌನಾವಲಂಬಿಗಳಾದರು

ತಾಯ್ಯಕ್ಕಳ ಸಲ್ಲಾಪದ ಸಂಗತಿಯು ಸೀತಾಕಾಂತನವರಗೂ ಮುಂಟ್ಯಿತು. ಮಂಗನಿಗಿಂತ ಮತಾಭಿನಾನವೆಲ್ಲ ಕವ್ಯವುದೋ ಎಂಬು ದೂರದುಕಿರುತ್ತದೆ, ಉಪನಯನಕ್ಕೆ ಹಣವನೆಲ್ಲ ದಗ್ದಿಸಬೇಕಾದ ಯೋಜನೆಯೋ ದುಕಿರುತ್ತದೆ, ಮುಂಜಿಗೆ ವನಸ್ಪತಿಪ್ರಿಯಲು ಮತ್ತೇನು ಪಾಠಾಯಿತಿಯಾಗಬೇಕೂ ಎಂಬುದು ಮತ್ತೊಂದು ಕಡೆ, ಹೀಗೆ ಅವನಿಗೆ ಸರ್ವತೋಮುಖವಾಟ ಚಿಂತಿಗಬಬಾಕಾಶವಾಯ್ತು.

ಹೇಳಿದ ಗಡುವಿಗೆ ಸರಿಯಾಗಿ ಗಂಗಾರಾಮನ್ನೂ ಒಂದನು. ಆದರವ ನಿಗೆ ಸುಗ್ರೀಯ ಕಂಗಾಳದ ಚೆಚ್ಚು ಕೆಲಸ. ಇದುವರೆಗೂ ಕೇವಲ ದೂರ ಪ್ರಾರಂಭದ ತಾಳ್ಳೂಕ್ಕಾಗಳಲ್ಲೀ ಸರಾಸರಿ ಕೆಲಸದಲ್ಲಿದ್ದನು ಆದರಿಂದ ಪ್ರತಿ ವರ್ಷವೂ ತನ್ನಾರ್ಥಿಗೆ ಬರಲಿಕ್ಕಾಗುತ್ತಿರಲಿಲ್ಲ ಆಕೆಲಸಗಳೆಲ್ಲಾ ಈಗ ರಾತ್ರಿ ಬಿನ್ನಿವೆ. ನಿಂತಕಿರುತ್ತಿರುತ್ತಾ ಅವಕಾಶವಿಲ್ಲ. ಹಾಗೂ ಎರಡುಮೂರು ಹೇಳಿ ಬಂದು ಸೀತಾಕಾಂತನನ್ನು ವಿಚಾರಿಸಿದನು. ಆಕಸು ಸಿಕ್ಕಲಿಲ್ಲ. ಹೀಗೆ ಪರಸ್ಪರ ದರ್ಶನಕ್ಕೆ ಶೂದ ಒಂದುಸಲವೂ ಸಂದರ್ಭವು ದೂರಮಿಲಿಣಿ. ಕರ್ಕಿಗೆ ಏದುದಿನಗಳನಂತರ ಕಳೆತರು. ಉಪನಯನದ ವಿವಯವಾಗಿ ಪ್ರಸ್ತಾಪವು ನಡೆಸಿಕು, ಒಂಕ ರಾತ್ರಿ ಇಬ್ಬಿಜೀಕ್ರಿ ಅವಕಾಶವಿಲ್ಲವುದ ರಿಂದ ಈಗ ಎಲ್ಲವನೆಲ್ಲ ಯೋಚಿಸಬೇಕೆಂದು ಸಿದ್ಧಾಂತವಾಯ್ತು. ಆದೇ ರಾತ್ರಿ ಪಟ್ಟಿಯ ವಿವಯವಾಗಿ ಇಂದಿ. ಗಂಗಾರಾಮನು ಪರಿತೀಲಿಸಿ ಕನ್ನಡಕವನ್ನು ಮೂಗಿನಿಂದ ಕೆಳಕ್ಕಿಳಿಸಿ—ಅಯ್ಯ, ಒಂದುನಾಶನ್ನುಸಿರುವೆನು. ಆದು ನಿನಗೆಮ್ಮೆ ಮಟ್ಟಿಗೆ ಸನ್ನುತ್ತಾಗುವುದೋ ಸಾನರಿಯಿಸು. ನೀನು ಸಮ್ಮುತ್ಸಿದರೆ ನೈಮ್ಮುದಿಯಾಗುವೆ. ಇಲ್ಲಿಇದ್ದರೆ ಬಹಳ ಕಷ್ಟಕ್ಕೆ ಗುರಿಯಾಗುವೆ.

ಸಿಂಹಾಕಾಂತ—ಅನ್ನಾಯ್ದು, ನಾನು ನಿನ್ನ ಸಹಾಯವನ್ನು ಮರೆತ್ತಲ್ಲ ಹಿಂದೆ ನಿನ್ನ ವಾತನ್ನು ಕೇಳಿದೇ ಇಡ್ಡಿದ್ದರೆ ನನಗೆ ಮಾರುದಾರಿಯವನ್ನೀ ಗತಿಯಾಗುತ್ತಿದ್ದಿತು. ಅಪ್ತವಾಕ್ಯವು ಅವೃತ್ತವಾಗಿದೆ. ನೀನು ಹೇಳಿದಂತೆ ನಡೆಯುವೆನು.

ಗುಗಾ—ಆಯ್ದು, ಈಗೆನೋ ಹೀಗೆನ್ನುನೇ. ಮುಂದೆ ನಡೆಯುವುದು ಕಷ್ಟ. ಅಳ್ಳದೆ ಇಂತಹ ಸಂದರ್ಭಗಳಲ್ಲಿ ಸ್ತ್ರೀಯರ ಮುಖ್ಯರಗಳು ಬೊರ್ಗ.

ಸಿಂಹಾ—ಪನೇಳಗಲಿ, ನಿನ್ನ ವಾಂಶಾತ್ಮೀಯೇ ಸರ್ವಯುವೆನು. ಸಾರಿರ ವಿಷ್ಣುಗಳು ಒಂದರೂ ಪರಿಗಳಿಸೆನು.

ಗಂಗಾ—ಹಾಗಾದರೆ ಕೇಳಿ. ಯಾವಪಟ್ಟಿಯೂ ಬೇಕಿಲ್ಲ ಉಪನಯವನ್ನು ಬಾಲಕನಿಗೆ ಬಾಹ್ಯಾಂತರವನ್ನು ಒಟ್ಟುವಾಡುವ ಹೇಳೋತ್ತ ಕರ್ದುವು. ಅಟ್ಟಹಾಸಸಂಭರುಗಳೆಂದ ಜನರನ್ನು ಮೆಚ್ಚಿಸಿ ಒಂಭಪಡೆಯಬೋಕಾದಂತಹ ಸಾಮಾಜಿಕಕಾರ್ಯವಲ್ಲ. ಬ್ರಹ್ಮಧರ್ಮನಿರತರೂ ನಮ್ಮ ಭಾವಿಕರೂ ಆದ ಆರ್ಥಿಕಹಿಂಗಳು ಅರಣ್ಯಗಳಲ್ಲಿ ನದಿಂತಿರದ ಪಣತಾಲೆಗಳಲ್ಲಿ ವಾಸಿಸುತ್ತಿದ್ದರಷ್ಟು. ಆಗಿನದಕ್ಕಿಂತಲೂ ಶ್ರೀಸ್ತಾವಾದ ಉಪನಯವನ್ನು ನಡೆಸಿಸಲು ಯಾವ ಇತರವಿಗೂ ಸಾಧ್ಯವಿಲ್ಲ. ಅವರಕಾಲದಲ್ಲಿ ಸ್ವರ್ವಾಯಜ್ಞಾನೀ ಪವೀತ, ಕಂಬಾವತಿಯ ಮಗುಟ, ಕಲಾಪತ್ರಿನ ಪಂಚ. ಕಾಶ್ಮೀರದ ತಾಲು, ಬೇಕಾಗಿದ್ದುವೆ? ಹುಡುಗನ ಕೊರಳಿಗೆ ಚಿನ್ನದಜ್ಞೋವಾಲೆಯೆಲ್ಲಿಯದು? ಜಕ್ಕುಲಿ, ಚಿರೋಟಿ, ಬಾಗಿನಗಳೆಲ್ಲಿದ್ದುವು? ಯಾವ ಒಂಗದವರು ಕೊಳಬಾರಟ್ ಬ್ರಹ್ಮಂಡಿನವರುತಾನೆ ಬಾಬಿಸುತ್ತಿದ್ದರು? ಯಾವಯಾವ ಬೀಂದಿಗಳಲ್ಲಿ ಅವರು ಮೆರೆಣಿಗೆ ಹೊರಡುತ್ತಿದ್ದರು? ಆಶ್ರಮಗಳಲ್ಲಿ ಅಗಗರು ಮೊದಲಾದವರೆಲ್ಲಿದ್ದರು? ಉಡುಗೊರೆ, ಒಂಡಿಬಾಡಿಗೆ ಶ್ರೀಭಾಜುಂಪನು ಬೇಕಾಗಿದ್ದುವು? ಇಷ್ಟೆಲ್ಲಾ, ಇಷ್ಟಕ್ಕೆ ವಿಂರಿದ್ದೆಲ್ಲಾ ಈಕಾಲದಲ್ಲಿ ನಡೆದರೂ ‘ಮಂತ್ರಧೋರ್ಜ್ ಉಗುಳುಬಹಳ’ ಎಂಬಂತೆಯೂ ಮಂತ್ರವಿಳಿದ ಸಂಧಾರ್ವನಾದನೆ ಮನೆಯೆಲ್ಲಾ ಹಕ್ಕನೀಬಂತೆಯೂ ಉಪನಯನದ ಫಲವೇನೋ ಕಂಸ್ಯವೇ. ಆದೂರ, ಅಟ್ಟಹಾಸ, ದ್ರವ್ಯವ್ಯವ್ಯಯಗಳಲ್ಲಿ ವಾತ್ರ ಪರ್ಯವಾಂಶ. ಮತ್ತು ಇದು ಈಗ ಸಾಮಾಜಿಕ ಸಮೈಕ್ಯನದಂತೆ ನಡೆಯುತ್ತಿರುವುದು. ಈ ಪಟ್ಟಿಯನ್ನು ಆಂಗಿಸೆ. ಧೈರ್ಯವಾದು.

ತಾಸ್ಮೈಕ್ತರೀ ತಿಗೆ ಸ್ವಲ್ಪವೂ ತಪ್ಪದೆಯೂ ಏನೂ ಹೇಜ್ಜು ವೆಚ್ಚು ವಿಲ್ಲದೆಯೂ ಉಪನಯನವನ್ನು ನಡೆಯಿಸೋಣ.

ಸಿತಾಕಾಂತ—(ಮೂಗಿನಮೇಲೆ ಬೆರಳಿಟ್ಟುಕೊಂಡು) ಇದೇನು! ನೀನೂ ಹೀಗೆನ್ನುವೆಯಾ? ನಿನ್ನ ನನ್ನ ಉಪನಯನಗಳು ಎಷ್ಟೋ ವೈಭವ ನಿಂದ ನಡೆದ್ದು ನೇನೆಪಿಲ್ಲವೆ? ನಮ್ಮ ಹಿಡಿಯರು ಎಷ್ಟುಸಾರ್ಥಕ ರೂಪಾ ಯಿಸುತ್ತಿಸಿ ಬ್ರಹ್ಮೈವದೇಶವನ್ನು ವಾಡಿದರು! ಅಯೋಽಿ! ನನ್ನ ಕಾಲಕ್ಕೆ ಪಕ್ಷಪತ್ರನ ಉಪನಯನಕ್ಕೆ ಈ ದುರ್ಗತಿಯೇ!

ಗಂಗಾ—ಆನ್ಮಾ, ವಿದ್ಯಾವಿಹೀನೆಯರಾದ ಸ್ತೋಯರಂತೆ ಮೂರ್ಖ ಪದ್ಧತಿಗಳಬೇಕು. ನಮ್ಮ ಹಿಡಿಯರು ದುಂಡುವಾಡಿದುದು ದಿಟ್ಟಿ. ಅವ ಒಗಿ ಹೇಜ್ಜು ಅನುಕೂಲವಿಲ್ಲಿತು. ಆದರೆ ಆ ದುಂದಿನಿಂದ ಉಪನಯನದ ಶ್ರೀಷ್ಟತೆಯೇನೂ ಹೇಜ್ಜು ಲಿಲ್ಲ. ಆದಂಬರವಾತ್ರ ಅತಿ. ಈಗ ನಾನು ಹೇಳುವುದರಲ್ಲಿ ಸಾರಹೆಚ್ಚು. ಪ್ರವೇದದಲ್ಲಿ ಮಹಾಂಗಳು ದಿವ್ಯವಾಗಿ ಆಶೀರ್ವಾದ ವಾಡುತ್ತುಲೂ ಇಂಷ್ಟುತ್ತಿರು ಬಿಕ್ಕನನ್ನು ನಿಂಡುತ್ತುಲೂ ಹವಸಹೋಮಗಳು ನಡೆಯುತ್ತುಲೂ ಕರ್ಮವು ಸಾಂಗವಾಗಿ ಸಾಗುತ್ತದ್ದಿತು.

ಸಿತಾಕಾಂತ—ಇದೆಲ್ಲಾ ಸರಿ. ಮುಖ್ಯವಾಗಿ ಬಾರಹ್ಯಣಸಂತಪ್ತವಾಗಿಯೇ ಬೇಡವೆ? ಇಲ್ಲಿಯ ಅಂ ಮನಿಗಳವರನ್ನೂ ಏದಾರುದಿನ ಏರಡುವೇಳಿಯೂ ಭೀಳಿಜನಕ್ಕೆ ಕರಯಬೇಕಾದರೆ ಕಡೆಯಪಕ್ಕ, ಉಳಿದವೆಚ್ಚುವೆಲ್ಲಾ ಸಾವಾಸ್ಯವಾಗಿ ನಡೆದರೂ ಇಂಂ ರೂಪಾಯಾದರೂ ಬೇಡವೆ?

ಗಂಗಾ—ಬಾರಹ್ಯಣ ಭೀಳಿಜನವೇ ಹೀ ಆಗತಕ್ಕದ್ದೀ. ಆದರೆ ಯಧಾಶಕ್ತಿ. ಉರಿನವರಸ್ಯೆಲ್ಲಾ ಏತಕ್ಕೆ ಕರಯಬೇಕು? ಪನಯಾಗಿ ದವಲಕ್ತು! ಈ ಕಾಲದಲ್ಲಿ ಅರನುಸೆಯಲ್ಲಿ ಹಿಂಗಿ ನಡೆಯದು? ಉಪನಯನವನ್ನು ಈ ಕೊಳಕುಗಾರುಸುಗಳಲ್ಲಿ ನಡೆಸುವುದೇ ಅನುಜಿತ. ಶ್ರೀತಲಾನವಿಯ ತೀರದಲ್ಲಿ ನುಸೂಕೆರವಾದ ನದೇ ಸುಂದರಗಿರಿಯಮೇಲೆ ಸುಂದರೇಶ್ವರನ ಸಣ್ಣ ಯಲ್ಲಿ ನಡೆಸಬಹುದಲ್ಲು! ಆಗ್ನಿ ಈ ಈ ಬಾಧಿಗಳೂ ತಪ್ಪವುವು. ಕೇವಲ ಬೀಳಿಗ್ರಾದ ಕೆಲವು ಬಾರಹ್ಯಣರನ್ನೂ ಕೆಲವು ಸುನುಂಗಲಿಯರನ್ನೂ ವಾತ್ರ, ಅಮುಂತಿಸಿ ಆದರಿಸಬಹುದು.

ಸಿತಾ—ನಮ್ಮ ಪೂರ್ವಿಕರು ಅಪ್ಪು ಹೇಜ್ಜಾಗಿ ಮುಕ್ತಿದವರು. ಈ-

ನನ್ನ ಕಾಲಕ್ಕೆ ಒಷ್ಟು ಮಗನಿಗೆ ಮಂಜಿವಾಡುವುದಕ್ಕೂ ಗತಿಯಿಲ್ಲದೆ ಚೆಟ್ಟುಕೊಳ್ಳೋ ಗುಡ್ಡುಕೊಳ್ಳೋ ಏಂಬೇದನೀಯ ಮಂದಿಯಾಡಿಕೊಳ್ಳುವೀ?

ಗಂಗಾ—ನಾನಾಗರೇ ಹೇಳಲಿಲ್ಲವೇ? ಇದು ಜನರಿಗಾಗಿ ಸಂಸಕರ್ಕು ಕರ್ತವ್ಯ. ಬಾಲಕನಿಗೆ ಬ್ರಾಹ್ಮಣ ವನ್ನು ಕೊಡತಕ್ಕೂ ದ್ವಾರ್ಪಾರಣೆ ಅಂದುಕೊಳ್ಳಲ್ಲ. ಕರ್ತೃಕ್ಕೇನೇಲೇ ಲೋಪವಿಲ್ಲ. ಮತ್ತು ಶ್ವರಜರು, ಪತಿ ತರು, ಅನೂಯಾವರರು. ಇಂತಹವರ ಅಯೋಗ್ಯಾಧಿಕಾರವೇ ಇಲ್ಲ. ಉವನಯನಕ್ಕೆ ಮಹತ್ತಪ ಹೇಳುವುದು. ಅಳಿದೆ ನಾ ವಖುವಿಗೆ ತುಂಬ ಶೈಯನ್ನಾಧಕ.

ಸಿತಾ—ಒಹೋ ಮರೆತಿದ್ದೆ. ಮಹಿಳನನ್ನು ಪನಯನಕ್ಕೆಷ್ಟುಪ್ರಿಯಾ ವೆದೇ ಕಷ್ಟವಾಗಿದೆಯಲ್ಲ! ಅವಸೇನೆನೋ ಪ್ರಶ್ನಾಹಾಕುತಾನಂತೆ. ಆದರೆ ಇನ್ನೂ ನನ್ನ ವರೆಗೂ ಒಂದಿಳಿ. ಹೇಗೂ ಆದೂ ಒಂದು ದೊಡ್ಡ, ಗಂಡವಾಗಿದೆ ಯಾವಕಾಲು ಮುಂದರೂ ಸೊಂಟಕ್ಕೂನ. ಅಂತು ಇಂತು ನನಗೆ ಉಂಪುಬಾಳಿಲ್ಲ. ಸಾಕವ್ವಾ ಸುಸಾರದಸ್ವ ಸಾಕು!

ಗಂಗಾ—ಅಷ್ಟೇಕೆಬೇಸರ? ಸಂಸಾರದಿಂದಾಗಿಎನ ಕೆಂಡೆನು? ಯಾವ ಶೈಂದರೆಯನ್ನು ದರೂ ನೋರ್ವೆಂದಿದ್ದರ ಸ್ವಾಧಿಸಿಕೊಳ್ಳುವುದು. ತುಸ ತಾಳ್ಳುಯಿಂದ ಯೋಚಿಸಿದರೆ ಎಷ್ಟುವೂ ನೇರಾಗುವುದು. ಒಕ್ಕುಯುದು. ಡಿಂಕೆ ಯೇಕೆ. ಸಿನ್ನ ಸುತನನ್ನು ಪನಯನಕ್ಕೆಷ್ಟುಪ್ರಿಯನ ಭಾರವು ನನಗಿರು.

ಸಿತಾ—ನೀನೇ ನನ್ನ ಆಪದ್ದಂಧು, ಚಿಟ. ಮತ್ತೊಂದು ನುಂಬೇಳಿಕೆಕ್ಕು ತೋರೆದು? ಒಳಕ ಇಬ್ಬರೂ ಸವಾಹಿಕರಾದರೂ ಪ್ರೇರಾಣ ಶಿಥಿಗೆ ಉಧಾವಾರ ರಾಮಾಂದ್ರನ ಉಪನಯಸಲಗ್ಗುಕ್ಕೆ ಪ್ರಶಸ್ತವೆಂದಾಯುತ್ತ



ಆರನೇಯ ಪ್ರಕರಣ.

ಮರುವಿನ ಗಂರುವಾರ. ಸುಂದರಗಿಂಧುಸಂತ. ರಾಮಣಂದ್ರನು ಇದನ್ನು ನೋಡಿ ಬಹುಕಾಲವಾಗಿನಿತ್ತಂ. ಉರಲ್ಲಿದ್ದಾಗಲೂ ಅಲ್ಲಿಗಿರೋಗಲು ಉದಾಸೀನತೆ ಈರಲನಾತ್ತ. ಗೆಳೆಯರ ಒತ್ತುಯಾದಿಂದ ಅಲ್ಲಿಗಿ ಹೋಗಿ ದ್ವಾನು. ಹೆಲುವಾದ ಮತ್ತು ಹೆಲಿಯಾದ ಕೆಲವು ಒಕ್ಕೆಯ ಹೋರಿಗಳು,

ಶ್ರೀಷ್ಟವಾದ ತರಕಾರಿ, ಕ್ಯಾಪಿಂಡ ಸೆಯ್ಸ್ ಪಂಚ ದುಷ್ಪಟಿಗಳು, ರಾತ್ರಿರಾತಿ ಯಾಗಿ ಸುರಿದ್ದ ದಿನಸುಗಳು, ಇವಲ್ಲಾ ಇವನಿಗೇಗೆ ಪೀಠಿಜನಕವಾದವು ಬಂದೊಂದನ್ನಾಗಿ ಎಲ್ಲವನ್ನೂ ನಿಧಾನವಾಗಿ ಸೋಂಡುತ್ತಾ ಬಂದನು. ನಮ್ಮ ರಾಖ್ಯವು ಕೇವಲ ತುಣ್ಣ ವಾದುದು, ಒಳ್ಳೆಯ ಯಂತ್ರಗಳು, ಕಾಗದ, ಸಾಬಂಸು, ಪೆಪ್ಪರ್ ಮೆಂಟ್, ಕ್ರಿಂಡಕಟ್ಟಿ, ಫಾಲ್ಸಲ್ ಟೆಟ್ ಇಂಡೆ ವನ್ನು ನಮ್ಮ ದೇಶಕ್ಕೆ ಕಳುಹಿಸುವ ಪರಂಗಿಯವರ ಸೀಮೆಯೇ ಮೇಲಾ ಏದು ಎಂದು ಹೊಳ್ಳಿನೊದಲು ಪಕಪಕ್ಕ ವಾಗಿ ಸಂಬಿದ್ದ ಇವನ ಮನಸ್ಸು ಈಡಿಗೆ ಸ್ವಲ್ಪಸ್ವಲ್ಪವಾಗಿ ಬದಲಾಯಿಸುತ್ತ ಬಂದಿತು. ಮೇಲ್ತು ರಗತಿಗಳಲ್ಲಿ ಸದುಪಾಧ್ಯಾಯರಿಂದ ನರ್ಜನ ಭಾವಿವರಣೆಯ ಒಳೇಧನೆಯಿಂದ ತಕ್ಕು ಮನ ಮಟ್ಟಿಗೆ ಪರಾಮರ್ಶಕ್ಕೆ ಕಾರಣವಾಗಿದ್ದ ದೇ ಲಾಜ್ಞಕ್ಕೆ ಮೂಲ. ಸಂತೆಯ ಸ್ವಲ್ಪ ಸೋಂಡನು ಮನಸ್ಸಿನಲ್ಲಿ—ಆಹಾ! ಹಳ್ಳಿಗಾಡಿನ ಈ ಬರಣೆ ಸ್ಥಿರವಿಲ್ಲಾ ಎನ್ನುಬೇಕೇ! ಎಂಡೆ ಪಕುಗಳು! ಎನೇನು ಕ್ಯಾಗಾರಿಕೆ! ಎಂದು ಈನಾಗಿ ಪರಿಭಾವಿಸುತ್ತೇ ಬಂದನು. ಶಾಕ್ರಜ್ಞಾನಾಚಿ ಈಗ ಲೋಕ ವ್ಯವಹಾರಜ್ಞಾನಕ್ಕೆ ತಾಳೆ ಒರಲು ಸಂಕೋಪಿಸಿದ್ದಲ್ಲದೆ ಈ ಶತ್ತಪವನ್ನು ತನ್ನ ಗೆಳಯರಿಗೂ ತಿಳಿಸಿದನು. ಅವರು ತಮ್ಮ ಹಳ್ಳಿಗಾಡಿನ ಪ್ರಶ್ನಾಶಸ್ತ್ರೀಕ್ಕೂ ಇವನ ಹೆಚ್ಚು ತಿಳಿವುಕೆಗೂ ಬಿಗ್ಗಿಪ್ಪಿಗ್ಗಿ ಕುಣಿದರು.

ರಾತ್ರಿ ಎಂಟು ಘಂಟೆ ರಾಮಜಂದ್ರನು ಸಂಕೀರ್ಣಲ್ಲಿ ಕೊಂಡುತ್ತಂದೆ ಹಲಸಿದಕ್ಕಣ್ಣನ್ನು ಬಿಟ್ಟು ತೀದ್ದನು. ಗಂಗಾರಾಸುಸು ಅರ್ಮೋಗಣೀಯಾ ದನಂತರ ಎಂದಿನಂತೆ ಅಲ್ಲಿಗೆ ಮುಳಗುವುದಕ್ಕೆ ಬಂದನು. ತಂದೆಯು ದೀರ್ಘ ಸ್ತಂಭದ ಬಳಿಯಲ್ಲಿ ಕುಳಿತು ದೀರ್ಘವನ್ನು ವಿಂಟಿ ಹೆಚ್ಚಿಸುತ್ತಿದ್ದನು. ಈಗ ತಾನೇ ವಿಂಬಾನೆಯನ್ನು ಮಲಗಿಸಿ ಮುಂದುಕಿಗೆ ಘಲವಾರಕ್ಕೆ ಒಡಿಸಲೆಂದು ಇಂದಿರೆಯು ಅಡಿಗಿಯು ಮನಸೆಯನ್ನು ಹೊಕ್ಕಿದ್ದಳು. ಬಂದವನು ಇಂದಿಲಲ್ಲಿ ನಿಂತು—ಒಹೋ! ಎನಯ್ಯ, ಕುವಾರಕಂಂರನ, ಯುವರಾಜ ಕಡು ಬಿನ ಹೊತ್ತಿಗೆ ಪಿಡಗಿನಹಾಗಿ ಬಂದೆನಯ್ಯ. ಧಮುಕ್ಕಾವಾಯಿಸುತ್ತುದೆ ಯಲ್ಲಾ! ಇದೇನು ಪಟ್ಟಣವಾದ ಹುಡುಗರು ಸೇಬು, ತಾಜುಕರ ಕಿತ್ತಳೆ, ಶಪ್ಪರದ್ರಾಕ್ಷಿ ಇಂಡೆ ಹೆಣ್ಣಿಗಳನ್ನು ಬಿಟ್ಟು ಚಳ್ಳಿಯವರುತ್ತಿ ಸ್ವಲ್ಪಿಸಿದ್ದ ಹೆಣ್ಣಿ ತಿನ್ನುವುದುಂಟೆ?

ರಾಮಂಚಂದ್ರ—ಮಾರಣ್ಯ, ಹಕ್ಕಿಗಳಿಂದ ರಿಳವೆ ಪಟ್ಟಣ ! ಇಳಿದ್ದ ರಲ್ಲಿನದೆ ! ಎನ್ನು ಹೆಚ್ಚಿಂದಿಕೊಂಟ್ಟರು ಕಾನೆ ಇಂತಹ ಶ್ರೇಷ್ಠವಾದ ತನಿ ಹಣ್ಣು ಅಲ್ಲಿ ದೊರಕೆತೆ ? ಯಾವುದೂ ದೂರದಿಂದಲೇ ಅಲ್ಲಿಗೆ ಒರಬೇಕು ಕೆಳಿತದ್ದು, ಕಸಾಗಾಯಿ, ಅಲ್ಲವೆ ಈಳಿತದ್ದು, ಒಣಿದ್ದು ಇಂತಹದ್ದೇ ಒಂದಕ್ಕಾರು ಬೆಲೆಯನ್ನು ಕೊಟ್ಟು ಕೊಂಡುಕೊಳ್ಳಬೇಕು. ಮತ್ತು ಈ ಯಕಾಲದಲ್ಲಿ ಈ ಹಣ್ಣು ಗೆಕ್ಕಿದುದು ಎಷ್ಟೋ ವಿಶೇಷವಲ್ಲವೇ, ನೋಡು ಮಾವ ! ಹೀಗೆಂದು ಸಂತೋಷವಿಷಯದಲ್ಲಿ ತನಗೆ ತಂತ್ರಿದ ಸಂಗತಿಗಳ ಸ್ನೇಹಾಲಿ ಏವರಿಸಿದನು.

ಹುಡುಗನ ಮೇಲಾದ ಮೇಧೆಯನ್ನೂ ಯೋಗ್ಯವಾದ ಸದಕೆಯನ್ನೂ ಗುಗಾರಾಮನು ಬಹುವಾಗಿ ಕೊಂಡಾಡಿದನು. ಬಳಿಕ ಹಲಸಿನಹಕ್ಕೆ ನಿಜತೆಗೆ ಮುದಕಿಯ ವೋಸರವಲಕ್ಷ್ಯ ಉಪಯಾರವೂ ಸೇರಲು ಎಲ್ಲರಾ ಮೆದ್ದಿರು.

ಗಂಗಾ—ಮಾನು ಈ ತೊಟ್ಟಿಯಲ್ಲಿ ಒಂಬ ಜಂಕಿಯನ್ನು, ನಿನ್ನ ಕೊರಟಿ ಯಲ್ಲೇ ಮಲಗುವುದಕ್ಕೆ ಸ್ವಲ್ಪ ಸ್ಥಳವನ್ನು ಕೊಡುತ್ತಿರು ?

ರಾಮ—ಓಹೋ ! ಅಗತ್ಯವಾಗಿ. ಆದರೆ ಅಲ್ಲಿಯೂ ನಾನು ಕಿಟಕಿಗಳನ್ನು ತರೆದೇ ಮಲಗುವುದು. ನಿನಗೇನೂ ಅನಾನುಕೂಲವಿಭಿದ್ದರೆ ಆ ಓಹುದು. ನಾನೇನೂ ಗೊರಕೆಹೊಡೆಯುವುದೂ ಇಲ್ಲ.

ಗಂಗಾ—ಭೂತಿಭಾರ್ತಿಯುದುಗಾರಿನು, ಒಳ್ಳೆ ಮಾನಿಸಲ್ಲೇ ಒತ್ತೋಕೊಡುಪ್ರಯೋಜನಿಲ್ಲ ! ಓಹೋ ! ನೀನು ಆರೋಗ್ಯಶಾಸ್ತ್ರವನ್ನು ಬ್ಳಾವನು ! ನಾನು ಗೊರಕೆಹೊಡೆಯುವೆನೆಂದು ಸಾಜಸಿದೆಯೋ ? ನಾನೇನೂ ಗೊರಕೆಸೇಂದುವು ಚಿಳಿವಯ್ಯ.

ರಾಮ—ಉತ್ತರವಾದ ಮಾರ್ಪಣ, ತಮ್ಮತಮ್ಮುಗೂರಕ ತನುತಮಗೆ ಕೇಳಿಸುವುದಿಲ್ಲ. ನನ್ನ ವಿಷಯ ಅವ್ಯಾ ಜೇಳುವುದಪ್ರಯೋಜನಿ ನಗುಕ ಹೋಗಿ ತನ್ನ ಕೊರಟಿಯಲ್ಲಿ ಗಂಗಾರಾಮನಿಗೂ ತಾಸಿದನು. ಕರುವಾಯ ಅಭ್ಯರೂ ಒಳಗೆ ಕುಳಿತರು.

ಗಂಗಾ—ನೀನು ಬಾರಹ್ಯಾನಾಗುವುದು ಯಾವಾಗಯ್ಯ ?

ರಾಮ—(ಬೆಚ್ಚಿ) ಇದೇನು ಮಾವ ಈಗ ಜಾತಿಕೆಟ್ಟಿರುವುದು ?

ಗಂಗಾ—ನಿನಿಗ್ಡ ರಘುವೆ ಕೆಟ್ಟಿತ್ತು?

ರಾಮ—ಅದೇನು ಹಾಗೆಂದರೆ?

ಗಂಗಾ—ಆದು ಹಾಗಿರಲಿ (ಮೇಳಗೆ) ನಿನಗೆ ಮುಂಬೆಯುತ್ತೆಿಲ್ಲ!

ರಾಮ—ಮುಂಬಿಯುಳಬೇಡ ಪನೊಬೇಡ, ಸದ್ಗೃಹೆ ಪರೀಕ್ಷೆ ಯಲ್ಲ
ವಾಷ್ಪಸಾಗಲಿ, ಸಾಕು.

ಗಂಗಾ—ಆಗಲಿಯಷ್ಟು. ಅದರಪಾಡಿಗದು ಇದರಪಾಡಿಗಿದು.

ರಾಮ—ಯಾಕೆನಾವ, ಎಳ್ಳರು ಮುಂಬಿಮುಂಬಿಯೆಂದು ಹೀಡಿಸು
ತ್ತೀರಿ? ವೋಸ್ಸೆ ಅಮ್ಮನೂ ಕೇಳಿದಳು. ಅದರಿಂದೇನು ಸಾಯೋಜನ? ಒರ್ಿ
ಖಚುಂ ಮತ್ತು ದುಂಡು.

ಗಂಗಾ—ಸರಿ, ಒಪ್ಪಿದೆ. ದುಂಡಾಗಿ ವಾಡುವುದು ಮುಂಬಿಯೇ
ಅಳ್ಳ. ನಿಜವಾದ ಮುಂಬಿಯು ರೀತಿಯೇಬೇರೆ.

ರಾಮಚಂದ್ರ—ಆಹಾ! ಅಷ್ಟು ಮನ್ಯಿಗೆ ಸಿಬಿವನ್ನು ತೀಸಿದರ ಸಾಕು.
ಎಷ್ಟೋ ಉಪಕಾರ. ಹೇಳುವಾವ.

ಗಂಗಾ—ಎಲ್ಲರಿಗಿಂತ ದೊಡ್ಡ ವಸು ಯಾರು? ಮಾಗು.

ರಾಮ—ದೇವರು.

ಗಂಗಾ—ನಾವು ದೇವರನ್ನು ಭಕ್ತಿಯಿಂದ ಆರತಧರಬೇಕು.

ರಾಮ—ಪಕೆ?

ಗಂಗಾ—ನನಗೆ ದಿನ್ಯವಾದೆ ಬುಣಿ, ಅದರಪ್ಪಣಿಯಂತೆ ನಡೆಯಬಲ್ಲ
ಸರ್ವಾತಿಶಯಕಾಯ, ಅಂಗಸೂಕ್ಯಾ ಇವನ್ನೆಲ್ಲಾ ದೇವರು ನನಗೆ ಅನು
ಗ್ರಹಿಸಿರುವನು. ಅಂತಹ ಜಗತೀಕೃರನಲ್ಲಿ ಭಕ್ತಿಯಿಡಿದ್ದರ ನಾವು ದೋಷಿ
ಗಳಾಗುವೇವೆ.

ರಾಮಚಂದ್ರ—ದೇವರನ್ನು ಸೇವಿಸಲು ವಾಗಿವಾವುದು?

ಗಂಗಾ—ಮನದಲ್ಲೇ ಧ್ಯಾನಿಸುವುದು, ಬಾಯಿಂದ ಸೈತ್ಯವನ್ನು
ಪರಿಸುವುದು, ವಿಗ್ರಹಾರಾಧನೆ, ಹವನಹೋಮಗಳು, ಹೀಗೆ ಹಲವು ವಿಧ
ಗಳುಂಟು. ಒಂದೊಂದು ಪಂಗಡದವರೊಂದೊಂದು ಕ್ಷಾಪ್ತಕ್ರಮಶಲ್ಲಿ
ದೇವರನ್ನಾರಾಧಿಸುವರು. ಅಂತಹ ಒಂದೊಂದು ಪಂಗಡದವರದೇ ಒಂ
ದೊಂದು ಮತನೆಸುವುದು. ಯಾವಯವ ಮತದವರು ಹೇಗೆಹೇಗೆ

ಸೇವಿಸಿದರೂ ಆಸೇನೆ ಸೇರುವುದೊಬ್ಬ ದೇವರಿಗೇನೆ. ಏಕೆಂದರೆ... ಎಳ್ಳಿಗೂ ದೇವರೆಂದುಬ್ಬನೇ. ಆದರೂ ಅವನನ್ನು ಸೇವಿಸುವ ಮತಗಳು ಮಾತ್ರ ಹಿಗೆ ಬೇರಬೇರಿಯಾಗಿವೆ. ಈ ಮತಗಳವರನ್ನೇ ಹಿಡುಗಳು, ಮಜಮ್ಮದೀ ಯರು, ಶ್ರುತಿಯರು, ಬೌಧಾರು, ಜ್ಯೋತಿರು, ಪಾಶಿಫಿಯವರು ಸೀಗೆ ಬೇರಬೇರೆ ಹೆಸರುಗಳಿಂದ ಕರೆಯುತ್ತಾರೆ. ಪ್ರತಿಯೊಂದು ಮತದವರೂ ತಾವು ದೇವರ ಸ್ವರೂಪವನ್ನು ತಿಳಿದುಕೊಳ್ಳಲು ಶ್ರೀಹೃಷಿವಾದ ಗ್ರಂಥಗಳನ್ನು ಪಡೆದಿರುತ್ತಾರೆ. ಈ ಭರತಶಿಂಹಡಲ್ಲಿ ಹೆಚ್ಚಿಂದರಾದ ನಾಮಲ್ಲಾ ಶ್ರೀಹೃಷಿವಾದ ಹಿಂದೂಮತಕ್ಕ ಸೇರಿದವರು. ಇನಾರ್ಥಿಯಾದ ನಮ್ಮ ಮತಗ್ರಂಥಗಳಿಗೆ ವೇದಗಳಿಂದ ಹೇಳರು.

ರಾಮ—ನಮ್ಮ ವೇದಗಳ ವಿಷಯವನ್ನು ನಾವು ತಿಳಿದುಕೊಳ್ಳುವ ಬಗೆ ಹೇಗೆ ?

ಗಂಗಾ—ಆದಕ್ಕೆ ತಕ್ಕ ಅಧಿಕಾರವನ್ನು ಸಂಪಾದಿಸಬೇಕು

ರಾಮ—ಯಾವ ಅಧಿಕಾರ ? ಏನು ಅಮಲ್ಲಾ ರಿಯೆ ? ಬಜವರು ತಿಳಿಯಕ್ಕಾಡಿದ್ದೇ ?

ಗಂಗಾ—ಮಗು, ಗೀಲಿಮಾಡಬೇಡ, ಅಧಿಕಾರವೆಂದರ ಸೀನರಿತಿರು ವಂತೆ ಸರ್ವಾರದ ಹುದ್ದೆಯು ಮಾತ್ರವಲ್ಲ. ಅದು ಮೇಲಿನವರನ್ನಾಶ್ರಯಿಸಿ ಹೆಚ್ಚಿಹೊರೆದುಕೊಳ್ಳುವ ಕೀಳುರದುದ್ದೇರ್ಗೆ. ನಾನು ಹೆಚ್ಚಿನ್ನಾದಾದರೇ ಶ್ರೀಹೃಷಿವಾದಮು. ಇಲ್ಲಿ ಅಧಿಕಾರವೆಂದರೆ ಯೋಂಗ್ರೇಕೆ. ಉಪನಿಷದಲ್ಲಿ ಹೊಡಲು ಗುರೂಪದೇಶವಾಗಿ ಬಳಿಕ ಉಪಾಕರ್ಯವಾದರ ಆಗ್ನೇಯಿನಿನಿಗೆ ವೇದವನ್ನೊಳ್ಳಿದುವ ಅಧಿಕಾರ ಅಂದರೆ ಆಹಾರೆಯಿಂಟಾಗುವುದು.

ರಾಮಜಂದ್ರ—ವೇದವನ್ನೊಳ್ಳಿದಿದರೆ ದೇವರ ಸ್ವರೂಪ ಹಿನ್ನಾಗಿ ಗೊತ್ತಾಗುವುದೆ ?

ಗಂಗಾ—ಒಹ್ಹೊ ! ತಿಳಿಯುವುದು. ಆದರೆ ನಾನು ಹೊಡಲೇ ಹೇಳಿರುವಂತೆ ಉಪಾಕರ್ಯವಾಗುವವರಿಗೂ ವೇದವನ್ನು ಕಲಿಯಕ್ಕಾಡಿದ್ದು. ಬಳಿಕ ಅದನ್ನು ಬಾಯಿಪಾಠವಾಡಿ ಗುರುಮುಖಕ್ಕಾಗಿ ಅಧ್ಯಯನನ್ನು ತಿಳಿದು ಕೊಂಡರೆ ದೇವರ ಸ್ವರೂಪವು ಗೊತ್ತಾಗುವುದು.

ರಾಮ—ಮಾನಯ್ಯ, ಹಾಗಾದರೆ ನಾನೂ ನಮ್ಮ ವೇದವನ್ನು

ಕೆಲಯಬೇಕು. ಅದನ್ನರಿ, ಉಪನಯನದಲ್ಲಿ ಹುಡುಗಣಿಗೆ ವೇಷಾಹಾಕು ನರು, ಭಿಕ್ಷು ಎತ್ತಿಸುವರು, ಕುದುರೇನೀಲೆ ಕುಂಪರಿಸಿ ಮೇರೆವಣಿಗೆ ಮಾಡುವರು, ಪನೇನೋ ಗೊಂದಲಾಜತ್ತಿಸುವರು ಹಂಗಸರು ಒಂದು ಅಲಂಕಾರವಾಡುವರು. ಓಲಗತೋಳಮೇಳಗಳ ಗದ್ದುಲವ್ಯ ಬೇಡ. ಇಡೀಲ್‌ಪುಕೆ?

ಗಂಗಾ—ಶಾಸ್ತ್ರದಲ್ಲಿ ಇದನ್ನು ಲಾಲ್‌ಹೇಳಿಲ್ಲ. ಈಗೇಡಿಗಳು ಹೀಗೆ ಅನಾವಶ್ಯಕವಾಗಿ ಅತಿವಾಡಿಕೊಂಡಿರುವರು. ನಿನ್ನ ಪಾಯನದಲ್ಲಿ ಇಂತಹುಂಬಾಷಿದ್ವರು ಆಗಿದ್ದು ಅವಕಾಶಕೊಳಡಬಾರದೆಂದಾಗಿದೆ.

ರಾಮ—ಮಾವಯ್ಯ, ಈ ಗದ್ದುಲಕ್ಷ್ಯಗಿಯೇ ಸಾನು ಹೆಗರುತ್ತಿದ್ದುದು ನನಗೂ ನಮ್ಮ ಮತದಲ್ಲಿ ಘೋಷಿಸ್ತಿರುತ್ತಿ. ಇದಕ್ಕಾಗಿ ಮಾತ್ರ ನಾನು ನಾಜುತ್ತಿದ್ದೇನು. ಪರೀಕ್ಷೆ ಕಂಡನಂತರ ಬೇಸಗೆಯು ರಜಾದಲ್ಲಾದರನುಕೂಲ.

ಗಂಗಾ—ಆಗಲಿಯಷ್ಟು, ನೀನು ಏಜಾರಣ್ಣ ಒಳ್ಳಯ ಯಾಡುಗ, ಸೋಧೋಂಣಾ. ನನಗೆ ಸಿದ್ದ ಒಳಕಾಯಿಸುತ್ತಿದ್ದು

—ಇಂತಹಾಷ್ಟಾ—

ವಿಳನೆಯ ಪ್ರಕರಣ.

ಉಪನಯನವು ಗೊತ್ತಾದುದು ಇನ್ನೇಕಾಗಿ ತಿಳಿಯಿತ್ತು ಸುಗ್ರೀಯ ಕಾಲವೂ ಕಳಿಮುಕ ಬಂದಿತು. ಹೇಳಾದ ಸಾಮಗ್ರಿಗಳನ್ನು ತೀವ್ರಿಸಲು ಇಂದಿರಯು ಪತಿಯನ್ನು ಪ್ರಬಲವಾಗಿ ಪ್ರೇರಿಸುತ್ತಂದಳು ಆದರೆ ಪ್ರತಿಯೊಂದುಪ್ರಶ್ನೆಗೂ ನೂನವೇ, ಅಥವಾ ‘ಆಗಿ ಸೋಧೋಂಣಾ’ ಎಂಬುದೇ ಇತ್ತರ. ಆಕೆಗೆ ಅವರ ತತ್ತ್ವವೇ ಗೊತ್ತಾಗದು. ಸುಜ್ಞನೆ ತಳಮಳಗೊಂಡಳು. ಹಂಬಲಿಗಳಿಂದಿರುತ್ತಾರೆ! ಸಾಂತುತ್ತ ಗ್ರಿಷ್ಣಿದ ಸ್ತು ಈ ಮಧ್ಯ ಅನ್ನಪೂರ್ಣಯ ಮನೋರ್ಜವಾಷಾಪಸೆಯು ಮಾತ್ರಾಗಳು ಬೇರ ಅಂಕುಶಪೂರ್ಯವಾಗಿದ್ದವು. ಸಾಲಗಾರ ಐಷ್ಟಿರೂ ಸಾಕ್ಷಿಗಾರ ಬಿಡನೆಂಬ ಶೋಧೋಂತ್ಯಯು ಸುಳ್ಳಿ? ಸಾಲದ್ವಕ್ಕೆ ಸೆರಕೊರೆಯವರು, ಗುರುತ್ವ ಕೊಡುವರು, ಎಷ್ಟರೂ ಮುಂಬಿಯ ವಿಷಯವನ್ನು ಕೇಳುವರೇ ಒಂದ್ದೀನ

ಇಂದಿರೆಯು ಮರುದಿನ ದೇವರ ಅಗ್ನೋದಕಕ್ಷಿಂದು ಹಸಿದಮಡಿಯಲ್ಲಿ ವಾದು ಶ್ರೀಕೃಂಭಗಳನ್ನು ತರುತ್ತದ್ದಾರಿ. ತೆಂಜೆಂಟೆಂದು ಸೇಂಟೆದ ಮೇಲೊಂದು ಬಿಂದಿಗೆಗಳು ಬಲಗೈಯಲ್ಲಿ ಪುಟ್ಟೆ ಬಿಂದಿಗೆಗಳಂತಹ ಎರಡು ತಂಬಿಗೆಗಳು. ಹೊಳೆಯಿಂದ ಮನಗಧಿನ್ನೆಲ್ಲ. ಆದರೂ ನಿರ್ಬಳ್ಯಾ ಪಟ್ಟಣವಾಸಿನಿಯರಂತೆ ಈಕೆಯು ಮನೆಯ ಕೋಟಿಕೋಟಿಯಲ್ಲಿಯೂ ನೀರಿಗಿ ಬೇರಬೇರೆ ಸಲ್ಲಿಗಳನ್ನು ಪಡೆದು ಸುಖಪಟ್ಟವಳ್ಳ. ಅರೋಗಣ್ಯಾ ಕಾಯೆ. ಈಕೆಗಿಂತ ಹೊದಲೀ ಹೊರಟು ಹಿಂದಿರುಗಿ ಬರುತ್ತದ್ದ ಕೆಲವರು ಸ್ತ್ರೀಯರು ದಾರಿಯಲ್ಲಿ ಆಡಿಕೊಳ್ಳುತ್ತಲಿದ್ದ ಹಲವು ಸುಖಿಗಳು ಈಕೆಗೆ ಕಣಿಕೆಗೊಂತೆ ರವಾದುವು. ಈ ಕೊರಗಿನಿಂದ ಈದಿನ ಉಟ್ಟವೇ ಸೇರಲಿಲ್ಲ ಸೇತಾ ಕಾಂತನು ರಾತ್ರಿ ಭೋಜನೋತ್ತರ ಕಂಭಕ್ರ್ಯು ಒರಿಕೆಂಂದು ಪನನೆಷ್ಟು ಯೋಚಿಸುತ್ತ ಕುಳಿತ್ತದ್ದನು. ಕತ್ತಿತ್ತಿನೋಡಲು ಪ್ರಮಾದ! ಬಿಕ್ಕಳಿಕೆಯು ಅಳುವು, ಸುರುಬಷ್ಟು. ಅರೆನುಡಿ. ಕಂಬನಿಯ ತಂತ್ರಕುಗಳು. ಕಂಡ ಕೂಡಲೆ ವಿನ್ಯಾಸಾಗಿ—ಪಕೆ ಹೀಗಳುತ್ತೀರೆ? ಎಂದನು.-

ಇಂದಿರೆ—ಪನು ಹೇಳಲಿ? ಇರುವನೊಬ್ಬ ಹುಡುಗ. ಒಟ್ಟೀದಾಯ್ತೇಂಳಿ. ನೀವು ಗಂಡಸರು. ಕಳ್ಳುಮನಸ್ಸನವರು. ಸೆರಗೊಡ್ಡಿಬೇಡಿ ಕೊಂಡರೂ ಕರುಣಾಬರಲಿಲ್ಲ. (ಅಳುವು ಅಡಿಯಾಯ್ತು)

ಸೇತಾ—ಇದೇನು? ನನಗಧಿವಾಗದು.—ಸರಿಯಾಗಿ ಒದರು.

ಇಂದಿರೆ—ಅಧ್ಯವೇಲ್ಯಾಯದು? ಅನಧಿಕೌ. ಕುಮಾರನ ಮುಂಜಿಯ ಪಚಾರ. ಕಂಡಕಂಡವರೆಲ್ಲಾ ಒಂದೊಂದು ಪಾತಾಡುತ್ತಾರೆ. ಅವನನ್ನು ಇಂಗ್ಲೀಷಿಗೆ ಹಾಕಿ ಜಾತಿಕೆಡಿಸುತ್ತೀರೆಯಂತೆ. ದಾಂಡಿಗನಂತೆ. ಮುಂಜಿಯ ಎಳಿಯೇ ಇಲ್ಲವಂತೆ. ನಮಗೆ ಗಡಿಯಲ್ಲವಂತೆ. ಹೆಲ್ಲಾಗಿದ್ದರೆ ಮತ್ತು ತಾಯಾಗಿರಬಹುದಾಗಿದ್ದಿತ್ತಂತೆ. ಅಯ್ಯೋ! ನಗಿಬಾಳು.

ಸೇತಾ—ಇದೇನು ಈ ವ್ಯಾಖ್ಯಾನ? ಸಾಕುಸಾಕು ನಿಶ್ಚಯ.

ಇಂದಿರೆ—ಇದು ಸೆನ್ನು ವ್ಯಾಖ್ಯಾನವಲ್ಲ. ಹಾಡಿಯಲ್ಲಿ ಬಿಂದಿಯಲ್ಲಿ ಕೋಗುವವರು. ನೀರಿಗಿ ಹೋಗಿಬರುವ ಹೆಂಗಸರು ಆಡಿಕೊಳ್ಳುತ್ತಿರುವ ವಾತು:

ಸೀತಾ—‘ಸರಿ, ಇಷ್ಟೇತಾನೆ? ಅವರೆಲ್ಲಾ ನಿಷ್ಪಂಥಕ ಹೆಂಗಸರೇ. ಹೆಂಗ ಸಂಗಿನ್ಯೇನು ಕೆಲಸ?’ ಎಂದು ಸುಮ್ಮೆನಾದನು. ಮುಂದಕ್ಕೆ ವೊತ್ತೇಜಿಳ್ಳ.

ಇಂದಿರೆ—(ಬಹಳ ಹೊಕ್ಕು ಸೋಡಿ ಕಡೆಗೆ) ಇದೇನು! ಯಾವಾ ಗೂ ಒಂದೇ ಬಾಳಾಯ್ತಲ್ಲಾ! ಗಂಡಸರಿಗೆ ಹೀಗೆ ವೂನಗೌರೀವೃತವೇ? ಗಂಡಸಿಗೇಕೆ ಗೌರೀದುಖಿ? ಎನ್ನ ವರಲ್ಲಾ! ಏನು! ಉಣಂತಿಂದಿ ಇಲ್ಲವ್ರೋ? ಇನ್ನು ೧೦-೨೦ ದಿನವುಳಿತಲ್ಲಾ! ಯಾವ ಪರಾಫೊಡೂ ಇಲ್ಲ. ಈಕ್ಕುಲಿ, ಪ್ರಭುಂಗಾಯಿಹಿಟ್ಟು, ಅರಿಸಿಸದಪ್ಪದಿ, ಮೆಣ ಸಿಸಪ್ಪದಿ, ಅವಲಕ್ಷ್ಯ, ಹಪ್ಪಳ, ಸಂಡಿಗೆ ಇವೂ ಆಗಿಳಿ ಯಾರವಾನಹೋಗ ಬೇಕು? ಮಗಳನ್ನು ಕರೆದುತ್ತರುವುದು ಯಾವಾಗ? ಕಡೆಗೆ ಸದ್ಯಕ್ಕೆ ಪಳಿಂಟುಪಳ್ಳ ಅಕ್ಕಿಯನ್ನಾದರೂ ತಿಂಸಬಾರದೆ? ಲಗ್ಗುದ ಕಾಲ. ಜವಣ ತಗ್ಗಂತೆ. ಹೊದಲೇ ತಂದಿಟ್ಟುಕೊಳ್ಳಬೇಡವೆ? ಇದೇನಮ್ಮು! ಏನು ಗುಂಡಸರು! ಯಾನಾಗ್ಯಾ ಹೀಗಿರಲ್ಲಿವ್ಯಾ. ಹೆಣ್ಣುಹೆಂಗನು. ನಾನೇನು ನಾಡೇನು? ಕುಬಿಲ್ಲೈಬಿಂಸೋ ಕೂಲಿಹೆಂಗಸರು ಬಂದು ಬಂದು ತಿರುಗಿ ಹೋಗುತ್ತಿದ್ದಾರ. ಹರದತ್ತಭಟ್ಟರ ಮನೆಯ ಮನುವೆಗೆ ಪಟ್ಟಣದಿಂದ ಬಂದಿರುವ ಬ್ಯಾಂಡಿನವರಿಗೇ ಹೇಳಿ ಹತ್ತೊತ್ತೇ ಏದೋ ಮುಂಗಡೂ ಕೊಟ್ಟಿರಬಾರದೆ? ಅಡಿಗೆಯವರಿಗೂ ಪರಿಚಾರಕರಿಗೂ ಹೇಳಿ ವ್ಯಾದ ಯಾವಾಗ? ಆ ನಮಯಕ್ಕೆ ಯಾರು ಸಿಕ್ಕುವರು? ಬಾಳಿಲೆ ತರ ಕಾರಿಗಳಿಗಾದರೂ ಹೇಳಿದ್ದೀರಾ? ಅಕ್ಕೇಭಿಕ್ಕೆದ ಜೋಯಿಸದು ನಾತ್ರ, ರಾಪ, ನಿಶ್ಚಯ್ಯಾ ರದುಮಂಬರುಹೇಳಿ ಬಂದು, ‘ಮುಂಜೀಗಿದುಬೇಕೆ’ ಅದುಬೇಕೆ? ಒಟ್ಟಾಗಿ ತೆಗೆದುಕೊಂಡರ ಅಗ್ಗು’ ಎಂದು ದರತಿರುಗಿ ಹೋಗುತ್ತಿದ್ದಾರೆ.

ಸಂತಾಕಾಂತನು ಎಲ್ಲವನ್ನೂ ಆಲಿಸಿದನು. ಆದರೂ ವಿಶ್ವನ ಹಿತೋ ಕ್ಕೆಯಂತೆ ದೃಢಪ್ರತಿಜ್ಞೆ. ಇದಕ್ಕೆಲ್ಲಾ ಮನಗೊಡಲಿಲ್ಲ. ಕಡೆಗೇನಾ ದರೂ ಉತ್ತರವನ್ನು ಕೊಡಲೇಬೇಕಾಗಿ ಇರಲು—‘ಈಕೆ ಘ್ರಾಂ ವ್ಯಾಧಿ ಸದುವೆ? ನಿನಗಿಂತ ನನಗೆ ಹೆಚ್ಚು ಯೋಜನೆ ಹೇಜಾಡಬೇಡ. ಎಲ್ಲಾ ಅನುರಾಗಿಸುವುದು. ಉಂಟವಾಡಿಬಾ, ಹೋಗು,’ ಎಂದನು.

‘ಎಲ್ಲಕ್ಕೂ ಸನೋ ಏವಾರು ವಾಡಿದಾರ. ಹಾಗಿಳ್ಳದೆ ಸುಮ್ಮುನೆ

ಕುಳಿತತಕ್ಕವರ ನಮ್ಮೆನುನೆ ಗಂಡಸರು ? ಅಷ್ಟು ! ಎನ್ನು ವಾದಿದ
ಕ್ಕೀಯೋ ? ಇರಲಿ, ಉಟವೂಡಿಕೊಂಡುಹೊಗಿ ಎಳ್ಳವನ್ನೂ ತಿಳಿಯು
ನೇನು.' ಎಂದುಕೊಂಡು ಹಿಗ್ಗತ್ತು ಸವಾರೂನದಿಂದ ಭೋಜನವಾಡಿ
ತ್ವರ್ತಾದಾರ. ಕೇವಲ ಸದಗರದಿಂದ ಯಜವಾನರನ್ನು ಕಾಣಲೇಂದು
ಶುನಿ ಬರುವದರಲ್ಲಿದ್ದಳು. ಆದರೆ ಆಗ್ನಿ ಸರಿವಾಗಿ ತೆಂಬೈಲಿಂಬಿ ಕಿರುನೆ
ಮನುವು ಅರಚಿತು ಹೈರಪಾನವಾಡಿ ಸುಖವಾಗಿ ಮಲಗಿದ್ದ ಶಿಕುವನ
ರಕ್ತಪಾನವಾಡಿತಿಂಬಿದ ಮತ್ತುಂಗಳ ಉದಕ್ಕು ಕಾರ್ಣಿ ಹಾಗೂ
ಮನುವನ್ನೆತ್ತಿಕೊಂಡೇ ಪತಿಯನ್ನು ಸವಿಷಾಸಿಸಿದಳು. ಆಗ್ನಿಗಲೇ ಆತನು
ನಿದ್ರಾಧಿನೆನಾದಂತೆ ತೋರಿತು. ಮನುವನ್ನು ರಚಿತ ನಿರ್ಬಾಭಂಗವಾಗ
ಬಾರದೆಂದು ಹೊರಟುಹೊಡಳಿತು. ಆತನು ನಿದ್ರೆಯಲ್ಲಿದ್ದ ಸೇರಿ ಚಿಂತಿಯಿಂ
ದ್ದನೇರೇ ನಮಗೇಗೊತ್ತು ಅಂತು ಈ ನಟನೆಯುಂದ ಸದ್ಯಕ್ಕೆ ಹೆಡತಿಯು
ಕಾಟವು ತಪ್ಪಿತು. ಜೀಸುವ ಹೊಳ್ಳಿಗೆ ತಲೀತಪ್ಪಿದರೆ ಸಾವಿರ ವರ್ಷ-
ಆಯುಸ್ಸು.

ಭಾನುವಾರ. ಪರೀಕ್ಷೆಯು ಸವಿಷಾಸಿನೆ ರಾಮಚಂದ್ರನಿಗೆ ಅನೆ
ವರತ ವಾಣಿಸಂಗನನುಯ. ಆದರೆ ಉನನ್ನು ತುಂಬ ಪ್ರೀತಿಸುತ್ತಿದ್ದ
ಗಣತಬೋಧಕನಾದ ಭವಾಸಿಶಂಕರನನ್ನು ನನ್ನಾಸಿಸಲು ಆವಿನ ಬಂದು
ಸಂತೋಷಕೂಟ. ಆತನಿಗೆ ಅಲ್ಲಿಂದ ವರ್ಗ. ಇನ್ನು ಶುನಿ ಇವನಿಗೆ ಆತನ
ಬೋಧನೆಯು ದುರ್ಬಳ. ಆದುದರಿಂದ ಸಂದೇನಾಲ್ಪು ತಾಸಿನವೇಳಿಗೆ ತಾನೂ
ತಾಲಿಗೆ ಹೊಗಿ ಸಹಪಾರಗಳ ಸಂಗಡ ಕಲೆತನು. ಕೆಲವು ಉಪಹಾರಗಳು
ಹಂಜಲ್ಪುತ್ತವು. ದೊಸ್ತಿಗಳು ಕೈಗೆ ಬಂದಕೂಡಲೆ ಗದ್ದಲವು ಸರ್ವತ್ರ,
ಕಡನೆಯಾಯ್ತು. ಆದರೆ ಆದ್ದರಿಂದ ಸರ್ವತ್ರ ವರು ಸೇರಿದ ಒಂದು ಗುಂಪಿನಲ್ಲಿ
ಮಾತ್ರ ಬಾಯಿಗೆರಡು ಕೆಲಸ. ಆ ಪ್ರಸ್ತಾಪಕ್ಕೆ ರಾಮಚಂದ್ರನ ನುಂಜಿ
ಯೇ ಸುಧಿ.

ಒನೆಯವನು—ನಿನ್ನ ಧೃತಾ ಸರಮನಿ (Thread Ceremony)
ಯಾವಾಗ ರಾಮಚಂದ್ರ ?

ಉನೆಯವನು—ಓ ಯಸ್ (Oh yes) ! ಮರೆಕಡ್ಡ ವಾಟ್ (what)
ರಾನು ? ಮುಂಜಿ ಯಾವಾಗಯ್ಯ ?

ಇನೆಯವನು — ಈ ಸಮ್ಮೂರ್ ಹಾಲೀಡೇಸ್ (Summer Holi-
ದೀಸ್) ನೆಲ್ಲಾದಿಕ್ತ್. ವಾಟ್ (What) ? ಕವೆಎ (Come on).
ಅಚ್ಚಾ ! ಓಹೋ ! ಪನಯ್ಯ, ನೀನು ಇನ್ನು ಮೇಲೆ ಹೋಟಲ್‌ಗೆ (Hotel)
ಒರು ಪ್ರೆದಿಲ್ ಹಾಗಾದರೆ ? ಅದೀಕೆ ? ಮುಂಜಿಯಾದರೆ ಕಾಫಿ (Coffee)
ಪೀಡನ್ನೊ ? ನಾನು ನೆನ್ನು (nonsense).

ಮತ್ತೊಬ್ಬು — ಹಾಗಲ್‌ಕಾಣೋ. ವಿಶೇಷ ಪೀಠಲ್ ಬಹಳ ಆಧೀಕ್ರಿಯ
ಆಕ್ಸ್ (Village people very orthodox) ಬಹಳ ಮಂದಿ. ಏನು
ರಾವು ತಿಳಿವೆ ?

ರಾಮಜಂದ್ರನು ಎಲ್ಲಕ್ಕೂ ಪ್ರಸನ್ನತೆಯನ್ನೇ ಉತ್ತರವನ್ನಾಗಿ
ಕೂಟ್ಯಾಗಿ.

ಉನೆಹ್ಲಿಬ್ಬು — ಪನಯ್ಯ, ನಾವೂ ಬರೋಣಾನ್ನೋ ?

ಪೀರಯವನು — ವಾಟ್ ಡೂ ಯೂ ವಿಎ (What do you
mean)? ಅವನು ಆಗಲೇ ನಮ್ಮ ಪ್ರಂದಿಗೆಲ್ಲಾ ಒನರಲ್ ಇನ್‌ಪೀವ್‌
(General Invitation) ಕೊಟ್ಟಿದ್ದಾನೆ.

ಇನೆಯವನು — ವೆರಿಗುಡ್ (Very good).

ಭವಾಸೀತಂಕರಸಿಗೆ ಸತ್ಯಾರವನ್ನು ಸಲ್ಲಿಸಿ ಸಮಸ್ತ ದ್ವಾರ್ಥಗಳೂ
ಆತನನ್ನು ಬಿಡಾರಕ್ಕೆ ಬಿಟ್ಟುಬಂದರು. ರಾಮಜಂದ್ರನು ಪಾತ್ರ ಆಗುರು
ಎನಪ್ರಣೀಯಂತೆ ಅಲ್ಲಿಯೇ ಉಳಿದುಕೊಂಡನು. ಇವನಿಗೆ ಮೇಲಾದ ಬುದ್ದಿ
ಪಾದಗಳೂಡನೆ ಹಲವು ಪ್ರಸ್ತರಕೆಗಳು ಆತನಿಂದ ದೂರಿತವು.

ಮರುಧಿನ ಸಾಹೇಬನ ತರಗತಿಯಲ್ಲೂ ರಾಮಜಂದ್ರನ ಈ ಪನಯನದ
ಉಷಯವಾಗಿಯೇ ಹುಡುಗರ ನಲ್ಲಿದೆ.

ಸರ್ (Sir), ರಾಮಜಂದ್ರನಿಗೆ ಈ ರಜಾದಲ್ಲಿ ಮುಂಜಿಯಂತೆ.

ಸಾಹೇಬ — ಯೂ ಬಾಯ್ಸ್ ಡೋಂಟ್ ಸ್ಟ್ರೀಕ್ ಇಂಗ್ಲಿಷ್ (You
boys don't speak English). ವಾಟ್ ಇಸ್ ಇಟ್ (What
is it) ?

ಹಾಗೆಂದರೆನು ಸರ್, ಕೆನ್ನಡದಲ್ಲಿ ಪ್ಲೇಸ್ (Please) ಹೇಳಿ.

ಹಾಲ್ (Holleh) ಸಾಹೇಬನು ಪ್ರಧಾನನು. ಏವ್ಯಾಧಿವಶ್ವಲನು.

ಈತನಿಗೆ ಕೋಂಪವೂ ಶಿಕ್ಷೆಯೂ ಸರಿಬಿಂಭವು. ಹ್ಯೆಸ್ಲೋಲ್ ವಿದ್ಯಾರ್ಥಿರಿಂದ ಇಂಗ್ಲಿಂಡ್ ಭಾವಾಜಾಲ್‌ನವು ಸಾಲದಿರುವುದನ್ನು ಈತನು ಸಹಿಸುವನು. ಇದಕ್ಕಾಗಿ ಎಡಲ್ ಸ್ಲೋಲುಗಳನ್ನು ಹೇಳುವನನು. ಹೇಗಾದರೂ ಹ್ಯೆಸ್ಲೋಲ್ ಲಿನ್ ಕೀಳ್‌ಟ್ರೆಗತಿಯಿಂದಲೂ ಬಾಲಕರನ್ನು ಇಂಗ್ಲೀಷಿನಲ್ಲೇ ಮಾತನಾಡುವಂತೆ ಮಾಡಬೇಕೆಂದು ಎಣ್ಣೋ ಯತ್ನಸೂತ್ರದನ್ನು. ಗುರು ಏಗಿ ತಿರುಮುಂತಾರ್ ಹೇಳುವ ಹುಡುಗರು ಈತನಿಗೇ ಕನ್ನಡವನ್ನು ಕಲಿಸಿ ಕೊಡುತ್ತ ಬಂದರು. ಸ್ವಲ್ಪಹೊತ್ತು ನಿದಾನವಾಗಿ ಸಲ್ಲಾಪವು ನಡೆದನಂತರ ಸಾಹೇಬನಿಗೆ ಮುಂಜಿಯ ನಿವಯವು ಅಧ್ಯವಾಯಿತು.

ಆಗ ಈತನು—ಓ ಏ ಇಂಡರ್ ಸ್ಟ್ರೀಂಡ್ (Oh ! now I understand) ಎಂದನು.

ಹುಡುಗರು ಪುನಃ—ಕನ್ನಡದಲ್ಲಿ ಹೈನ್ ಸರ್ (Please sir). ಎಂದು ಗದ್ದಲಮಾಡಲೊಡಿದರು. ಒಳಕ ಶಾಹೇಬನು ಹೇಳಿದುದನ್ನು ಒಬ್ಬ ಪ್ರೌಢವಿದ್ಯಾರ್ಥಿಯು ಈ ಮುಂದೆ ಹೇಳುವಂತೆ ಪರಿವರ್ತಿಸಿದನು— ಓ, ನೀವು ಹಿಂದುಗಳು ಒಗೇಸಿಗೆ ತೆರಿಗಿ ಒಗುಗೆ ಹೆಬ್ಬಿ. ಒಬ್ಬರ್ತು, ಪೂರೀನ್, ಚಿರೋಂಟಿ, ಥೆರ್ಡ್ ಸಿಮಿಸಿಗೆ ಎಲ್ಲಾ ಹೇಚೇಸೋ !

ವಿದ್ಯಾರ್ಥಿಗಳು—ಸರ್. ರಿಲಿಜಿಯಸ್ ಕರ್ಡ್, (Sir Religious Karma)

ಸಾಹೇಬ—ಹ್ಯೆ ಆಲ್ ಚಿಸ್ ವೇಸ್ಟ್ (Why all this waste)?

ಪದ್ಯಾರ್ಥಿಗಳು—ಹಾಗನ್ನಬೇಡಿ ಸರ್, ನಿಮಗೆ ಗೊತ್ತಿಳ್ಳ.

ಸಾಹೇಬ—ನ ಕ್ರಿಶ್ಚಿಯನ್ ಡೋಂಟ್ ಅಗ್ರೀ ವಿತ್ ಯು (We Christians don't agree with you) ಸಾವು ಕ್ರಿಶ್ಚಿಯನ್ನರು. ನಿಮ್ಮ ಮಾತ್ರ ಒಪ್ಪುವುದಿಲ್ಲ.

ಇನ್ನೊಬ್ಬ ವಿದ್ಯಾರ್ಥಿಯು ನಿಂತು ಸಪ್ತಾವಾಗಿ—ಸರ್, ನಿಮ್ಮ ಮತದ ವಿಷಯವಾಗಿ ಏನೂ ತಿಳಿಯದೆ ಹಕ್ಕ ದೂರುವಿರಿ? ತಿಂದು ನೀರೇಡಿ ದರಲ್ಲಿವೆ ಸಕ್ಕರೆಯ ರುಚಿ ತಿಳಿದಿಂಳು? ನಾವು ನಿಮ್ಮಂತೆ ಪರಮತವನ್ನು ದೂರಿಸತಕ್ಕ ವರಲ್ಲ.

ಸಾಹೇಬ—ಹೌ ಆರ್ ನ ಟು ಸೋ ಯುವರ್ ರಿಲಿಜ್ಞ (How

are we to know your religion) ನಾವು ನಿಮ್ಮ ಮತವನ್ನು ತಿಳಿಯುವ ಬಗೆ ಹೇಗೆ?

ವಿದ್ವಾಧಿರಾಗಳು—ನೀವು ನಿಮ್ಮ ಮತಕ್ಕೆ ಸೇವಿದರೆ ತಿಳಿದಿಂತು ಸರ್.

ಸಾಹೇಬ—ನಗುತ್ತ—ಈ ಯಸ್, ಅಲ್ಲ ರ್ಯೆಟ್, ರಾಮಚಂದ್ರ ಎಂಬೇವ್ ಯಂತ್ರ ವ್ಯಾದ ಬಿಕಂ ಎ ಶಂಕರಾಚಾರ್ಯ (I hope you would become a Sankaracharya) ಒಳ್ಳೆಯಿಲು, ಸರಿ. ರಾಮಚಂದ್ರ, ನಿನೊಬ್ಬ ಶಂಕರಾಚಾರ್ಯನಾಗುವೆಯೆಂದು ನಾನು ಹಾರ್ಯ ಸುತ್ತೇನೆ.

ರಾಮಚಂದ್ರ—ಧ್ಯಾಂಕ್ ಯಂತ್ರ ಸರ್ (Thank you sir).

ಇಷ್ಟರಲ್ಲೇ ಗಂಭೀರ್ಯಾಯ್ತು. ಶಾಲೆಯನ್ನು ಬಿಟ್ಟುಬಿಟ್ಟು ರು.



ಎಂಟನೆಯ ಪ್ರಕರಣ.

ವಸಂತಕಾಲ. ಎಲ್ಲೆಲ್ಲೂ ಮಾನವನವರಗಳು ಚಿಗುರಿ ಮನೋಹರ ವಾಗಿರುವುವು. ಮಲ್ಲಿಗೆಸಂಪಿಗೆಹೂಗಳಸುಗ್ಗಿ. ರಾಮೋಹನ, ಹರಿಕಥ ಸಂಗೀತಸಮ್ಮೇಳನ ಇವುಗಳ ವಿಜ್ಞಂಭಣಿ. ಪಾನಕಷ್ಟಾಚೆಗಳ ಪರುಶವನ್ನೆ ಚೀಸಣಿಗೆಗೆಂದ ಬಡಿದು ಗಾಳಿಯನ್ನೇಳಿಸುವ ಕಾಲ. ಎಲ್ಲಿನೋಡಿದರೂ ದಿವಾಸ್ಯಾಪ, ನಿತಾಜಾಗರಣಿ. ಬೆಳ್ಳಿದಿಂಗಳ ಅಹಾಂದ. ತೀರ್ತಲವಸ್ತುಗಳ ಸೇವನೆ. ಪಪ್ರೆಲ್ ತಿಂಗಳಲ್ಲಿ ನಡೆಯುವ ಪರೀಕ್ಷೆಗಳಲ್ಲಾ ಮುಗಿದುವು. ವಿದ್ವಾಧಿರಾಗಳು ತಮ್ಮ ತಮ್ಮ ಸ್ಥಳಗಳಿಗೆ ಹೊರಡುವುದರಲ್ಲಿದ್ದಾರೆ. ಇವರ ಲಿಂಗೊ—ಮುಖ್ಯವಾಗಿ ರಾಮಚಂದ್ರನಿಗೆ, ಉರಿಗೆ ತೆರಳುವ ಉದ್ದೇಶವು ಇನ್ನೂದಿ. ಉತ್ಸಾಹವಾದರೂ ನೂರ್ತ್ಯಾದಿ. ವಾತಾವಿಷ್ಟಗಳ, ತತ್ತ್ವಾರ್ಥಿ ಇಂದಿರೆಯ ಸಂಭರಮಕ್ಕೂ ಪಾರವೇ ಇಲ್ಲ. ಚಿನಬೆಳಗಾದರೆ ಕರುವ ಸ್ವಗತಿದ ಹಸುವಿನಂತೆ ಹಂಬಲಿಸುತ್ತೇ ನಿರೀಕ್ಷಿಸುವಳು.

ಯುಗಾದಿಹಬ್ಬಕ್ಕೆ ಗಂಗಾರಾಮನೂ ಬಂದಸು. ಪುನಃ ತನ್ನ ಸರ್ವಾರದ ಕೆಲಸಕ್ಕೆ ಹೋಗಲಿಲ್ಲ. ಈಕನು ಪೂಜಾಕಾಮನೆಂಬುದು ನಮಗೆ ಗೊತ್ತೇ. ಈಗ ತಾನಾಗಿಯೇ ಉದ್ಯೋಗದಿಂತ ನಿವೃತ್ತಾಗಿರುವನನು. ಪಿತ್ರಾರ್ಜಿಕಾರಾದ

ಅಸ್ತಿತ್ವಜೀಕರಿಸಿಕೊಂಡಿರುವ ವಿಶ್ವಾಸದಿನವು ಸಾಕಂ ದು ಕೃಪ್ತಿನಾದನು. ಈ ಕಾಲದ ಕೆಲವುಷನು ಸರಾಸ್ಯಾರ್ಥದ ದೇಹದ್ವಾರೆ ಅಧಿಕಾರ ಗಳನ್ನು ನೇರೊಡಿ. ಸ್ವಾಭಾವಿಕವಾಗಿ ನಯಃಕಾಯಗಳಲ್ಲಿ ವ್ಯಾಧಿರಾದರೂ ಸರಾಸ್ಯಾರ್ಥ ಜನ್ಮಸ್ವರ್ತಿ ಶೇಯಂತಿ ಕಾವು ತರುಣರೆಂದೂ ಸರ್ವಶಕ್ತಿರಂದೂ ಇನ್ನೂ ಹಲವು ಕಾಲ ದುಡಿದು ರಾಜ್ಯವನ್ನು ದಾಖಲಾದೆಬ್ಲಾವರೆಂದೂ ತಮ್ಮ ಉದ್ಯೋಗದ ಅವಧಿಯನ್ನು ಹೆಚ್ಚಿಸಿಕೊಳ್ಳಲು ಪ್ರಾರ್ಥಿಸುವರಾಸ್ತ್ರ ಗಂಗಾರಾಮನಾದರೂ ಇದಕ್ಕೆ ಭಿನ್ನಸ್ವಭಾವದವನು. ಗ್ರಂಥವಾಣಿಸಂಗ ದಿಂದ ಇಹಪರಗಳನ್ನು ಸಾಧಿಸಿಕೊಳ್ಳಬೇಕೆಂದು ಕುತ್ತಲಹಲಷಿದುವನು.

ಗಂಗಾರಾಮನೂ ಸೀತಾಕಾಂತನೂ ರಾಮಜಂದ್ರನು ಉಪನಿಷತ್ತನದ ವಿಚಾರವಾಗಿ ಯೋಚಿಸಿದ್ದ ರಾಸ್ತ್ರ. ಈ ಪರಾರ್ಥಾದು ಸ್ವಲ್ಪಸ್ವಲ್ಪವಾಗಿ ತಿಳಿಯುತ್ತ ಬಂದಂತೆಲ್ಲಾ ಇಂದಿರಿಯ ವ್ಯಾಸನವೂ ಕೋವವೂ ಕ್ರಾಸುಕ್ರಾವಾಗಿ ಬೆಳೆಯತ್ತಿದ್ದಿರುವು. ಈಕೆ ಸಭ್ಯ. ವಾನಿಕಿ. ಪತಿಗೆದುಂಬಾತಾಡಿ ಪ್ರತಿಭಟಿಸುವುದನ್ನು ರಿಯಳು. ಈಗ ಹೇಗೂ ಮನಸ್ಸು ನಿಳಿದೆ ಕಂಡಕಂಡ ವರ ಸಂಗಡಲೆಲ್ಲಾ ಇದನ್ನು ಹೇಳಿಕೊಂಡು ಗೋಳಾಡುವಳು. ಮಗನ ಮೂಲಕವಾದರೂ ಮುರಾಡಾ ಹಾಕಿಸುವುದೆಂದರೆ ಆವನಿಸ್ತ್ವ ಅತಿ. ಸುಂಕದವರ ಸಂಗಡ ಸುಖದುಃಖ ಹೇಳಿಕೊಂಡಹಾಗೆಯೇ. ಅಧಿವಾ ಮನೆಯ ದೀಪವೆಂದು ಮುಕ್ತಿಕೊಳ್ಳಲಿಕೆಯೇ. ಆದರೂ ಆವನೂ ಒರಟಿ, ನೇತ್ತಿಂದೇಂಜಿ, ಎಂದು ತವಕದಿಂದ ನಡುರುನೋಡುತ್ತಿದ್ದಳು.

ಒಂದುದಿನ ಬೆಳಗ್ಗೆ ಎಂಟುಫಂಟಿ. ರಾಮಜಂದ್ರನು ಬಂದೇಚಿಟ್ಟನು. ಕುಶಲಪ್ರತ್ಯೇಗಳಾದವು. ಸಕಾಲದಲ್ಲಿ ಭೋಜನ. ಒಟ್ಟಕ್ಕೆ ವನು ತಲ್ಲಿ ತೋಳನ್ನಿಟ್ಟು ಮೈನಿಂದಿದನು. ಹಿಂದಣರಾತ್ರಿ ಬಂಡಿಯಾದಯಣ ದಲ್ಲಿ ನಿದೆರಬಂದಿರಲ್ಲ. ಎದ್ದು ಬಳಕ ನಾಲ್ಕು ಘಾಟಿಗೆ ಉಪಹಾರವೂ ಆಯ್ದು. ಸಂಜೀಯಲ್ಲಿ ಒಬ್ಬನೇ ಹೊರಟನು. ಎಲ್ಲೆಲ್ಲೊಂದು ಸುತ್ತುಕೊಂಡು ಹೊಳೆಯಬಂಗಿ ತಲಪಿದನು. ಅಲ್ಲಿ ಗಂಗಾರಾಮನೆ ದಶಾಸನವೂ ದೇಹಿರೆ ಯಳು. ಆಗ ಜಂದಿಕೆಯು ಬಹುರಮನೇಯವಾಗಿದ್ದಿಲ್ಲ. ಇಬ್ಬರೂ ಅಲ್ಲೇ ಒಪೆಹೊತ್ತು ಮಾತಾಡುತ್ತಿದ್ದರು. ಉಪನಿಷತ್ತನದ ಪರಾರ್ಥಾದಲ್ಲಿ, ತಿಳಿದು ರಾಸ್ತುಜಂದ್ರನಿಗೆ ಕೃಪ್ತಿಜನಕವಾಯ್ತು. ಒಟ್ಟಕ್ಕೆ ಎದ್ದು ಮನೆಯು

ಕಡೆ ಬರುವುದರಲ್ಲಿದ್ದರು. ಅಷ್ಟು ರಲ್ಲಿ ಇಂದಿರೆಯ ತಳಪರಿ! ಮಗು ಎಲ್ಲಿ ಹೋಡನ್ನೊಂದಿರುತ್ತಾನೀ! ಇಸ್ಟು ಹೊತ್ತು ದರೂ ಬರೆತ್ತಿಲ್ಲವಲ್ಲಾ! ಇನ್ನೀ ನುಗತಿ! ಒಷ್ಟು ನೇ ಹೋಗಿರುವನಲ್ಲಾ! ಈ ಅನೇಕೆಯಲ್ಲಿ ಅ ಆರ್ಥಿಮರೆದ ಹೆತ್ತಿರಕ್ಕೆ ಹೋಗುವನೋ ಏನೋ? ಅಲ್ಲಿ ಬ್ರಹ್ಮರಾಕ್ಷಸ ಇದೆಯಂತೆ! ಅಥವಾ ಅವನಿಗೇನು ಹೋವಬರದಿತೋ! ಯಾರೇನು ಹೋದರೂ! ಅಯ್ಯೋ! ಎಂದು ಗೋಳಾಡುತ್ತಬಂದಷ್ಟು. ಬಾಗಿಲಲ್ಲಿ ನಿಂತಳು ಬೀದಿಯಕಡೆಯೇ ನೋಡುವಷ್ಟು. ಕಂಡಕಂಡವರನ್ನೆಲ್ಲಾ ಕೇಳುವಷ್ಟು. ಇದೇ ಸಂಗತಿಯನ್ನು ವಿಚಾರಿಸಲಿಕ್ಕೂ, ಬಹುದಿನಕ್ಕೆ ಬಂದಿರುವ ರಾಮು ಇಂದ್ರನನ್ನು ನೋಡುವುದಕ್ಕೂ ಹಲವರು ಬಂದರು. ಆಗ್ಗೆ ಸರಿಯಾಗಿ ಸೀತಾಕಾಂತನೂ ಮನೆಗೆ ಬಂದಿನು. ಸಂಗತಿಯನ್ನೆಲ್ಲಾ ವಿಚಾರಿಸಿದನು. ಮರುದಿನ ಬೆಳಿಗ್ಗೆ ಬಂದು ನೀಡಾನವಾಗಿ ಗೆಳೆಯನನ್ನು ನೋಡಬಹುದೆಂದು ಜನರಿಗೆ ಹೋಳಿಕ್ಕಿಸಿದನು. ಏನೂ ಗಾಬರಿಗೇ ಖಾಬಿರಿಗೇ ಬೇಕಾಡುವಿಳ್ಳವೆಂದು ವಶ್ವಿಯನ್ನು ಸಂತ್ತ್ಯೇಸಿದನು ಇಬ್ಬರೂ ಒಳಕ್ಕೆ ಹೊರಟೆಂಬ ಉತ್ತರ ಕ್ಕೆ ಇದಲ್ಲೇ ರಾಮಚಂದ್ರನು ಮನೆಗೆ ಒಂದನು. ಹೋಳಾಪಲವ್ವ ಶಾಂತವಾಯಿತು.

ಇಂದಿರೆಯು ಪುತ್ರನನಂಗದ ತಸ್ತ ವ್ಯಾಸನನನ್ನು ಹೇಳಿಕೊಳ್ಳಬೇಕು. ಸಮಯವೇ ಇಲ್ಲ ಯಜಮಾನರಿಳಿದಾಗ ಮುಂದುಗನು ಮನೇ ಸೇರುವುದೇ ಕಷ್ಟ. ಇದ್ದರೂ ಗೆಳೆಯರ ಗುಂಪು. ಏನುವಾಡಬೇಕು! ಕಡೆಗೆ ಹೇಗೋ ಸ್ವಲ್ಪ ಅವಕಾಶ ದೊರೆಯಿತು.

ಮಗು, ನೋಡಿದರೆಯೇನಷ್ಟು, ಅವರುವಾಡಿದ ಹೇಳಣ? ಇದುಸರಿಯೇ? ಆಗಬಹುದೆ? ನಿಂನೇನೋಡು.

ರಾಮಚಂದ್ರ—ಏನವ್ಯು ಅದು?

ಇಂದಿರೆ—ಲಗ್ಗುವು ಸಮಾಪೀಸಿತು ಬಂದಂದರೆಲಂದು ಆಂತರಾಗಲಿಷಾಧಿಪತಿ. ನಾನೇನು ಮಾಡಲಿ? ವರ್ಣನಾಣ್ಯಯಾವದು ಹಂಗಿ?

ರಾಮಚಂದ್ರ—ಇಂದೋ! ಉವನಯಿನದ ವಿಷಖ್ಯಾ? ನಿನಗೇ ರಮ್ಮು, ಸುಮ್ಮುನಿರು. ಏಲ್ಲಾ ಸರಿಯಾಗಿ ನಡೆದುಹೋಗುವದು.

ತಾಯಿ—ಅಭಿವೃಂ ಮಗು. ಶಾಸ್ತ್ರಕ್ಕಾಗಿ ಅಷ್ಟು ವಾಡುವಕರೆ ಇವ್ವು

ಜ್ಯೋತಿಷ್ಟೋಜಿ ಧರ್ಮಾರ್ಥಕರ್ತೃಗಳನ್ನು ಬಳಸು. ಕಾಲದೇಶಧರ್ಮಗಳನ್ನು ರಿಯದೆ ಒಟ್ಟಿನಿಂದೂ ದ್ವಾರಾ ಮಾಡಿಕೊಂಡಿರುವ ನಡೆಯುವ ವಾತೀಯ ಮೂರ್ವರ್ತ ತನವೂ ಇವನಿಗೆ ಗೊತ್ತು. ಅದರೂ ಆಕೆಯಲ್ಲಿ ಶಾಖ್ಯಬುಧಿಯನ್ನು ಟೈದ್ದನು.

ಲಗ್ಗಿ ವಿನ್ಯಾಸರಣೆ ದಿಸಬಳಿಗೆ ನಡೆಯಬೇಕು. ಆದಿನ ಸಂಚೆ ನಾಲ್ಕು ಘಂಟೆಗೆ ಜೋಡಿತ್ತಿಸಾಗಿಯೋಂದು ಒಂದು ಹಾಗಿಲಲ್ಲಿ ನಿಂತಿತು. ವೇದಲೇ ನಿತ್ಯಯವಾಗಿದ್ದಂತೆ ಅದರಲ್ಲಿ ಲಗ್ಗಿದವನೆಯು ಮತ್ತು ಗಂಗಾರಾಮನ ಮನೆಯ ಸ್ತೀಯರು, ಆಹಾತರಾಗಿದ್ದ ಮತ್ತೆ ಮೂವರು ಸುಮಂಗಯರು, ಇಷ್ಟ ಒನ್ನರುವಾತ್ಮ ಕುಳಿತರು. ಮತ್ತೊಂದು ಒಂದಿಯಲ್ಲಿ ಶಾಪ್ತಾಗೂಡಿ ಒಂಬತ್ತು ಪದಾರ್ಥಗಳೂ ಹೇರಲಪಟ್ಟವು. ವಟ್ಟ, ತಂಡೆ, ಗಂಗಾರಾಮ ಇನ್ನು ಕೆಲವರು ಪಾದಚಾರಿಗಳಾಗಿಯೇ ಒಂದಿಯ ಹಿಂದೆ ಹೊರಬರು. ಸುವಾರು ಒಂದೇ ಫುಂಟಿಯಲ್ಲಿ ಸರ್ವತದ ಪಾದ ವನ್ನು ಮುಂಟ್ಯಿದರು. ಬೆಟ್ಟವು ಕೇವಲ ಎತ್ತರವಿಲ್ಲ ಆದರೆ ಮೆಟ್ಟಲು ಗಳಿನೊಂದಿಗೆ ಹೇಳಿದ್ದ ವರೆಲ್ಲಾ ತಮ್ಮ ಕ್ಯೂಲಾದವನ್ನಿಗೂ ಸಾವಾಸುಗಳನ್ನು ಹೂಲಕೊಳ್ಳಬ್ಯಾರು ಭಾರವಾವ ಮುಖಜೀಗಳನ್ನು ಒಂಟಿಗಳನರೂ ಹೊತ್ತರು.

ಗಂಗಾರಾಮನ ಸಲಹಿಸುವ ಕೇವಲ ಷತ್ರುರದ ಸಂಖಾರದ ಒಂಧುಗಳಿಗೆ ವಾತ್ರ ಲಗ್ಗಿಸತ್ತಿಕೊಯು ಇಖುಪಿಸಲ್ಪಟ್ಟಿತು. ಎದುರಿಗೆ ಬಂದು ಕರಿಯಲ್ಲಿವೆಂದೂ ತಾವು ಎಂದರೆ ಆಪ್ತ ಉದಾಸಿಸಿಸೆಂದೂ ಆಕ್ಷೇಪಿಸುತ್ತು ಕೆಲವರು ಒರದಿಯೇ ನಿಂತರು. ಇನ್ನು ಕೆಲವರು ಪಸೇನೊಂದೆ ಸೆವಗಳನ್ನು ಹೇಳಿ ತಾವು ಒರುವುದಕ್ಕೆ ಯಂತ್ರ ಪಳಿವೆಂದು ಒರದರು. ಇಂವಿರಯ ತಮ್ಮನಾದ ಏದಾಗ್ಯಪಸೋದನು ತನ್ನ ಅಂಜಯ ಇಲಾಂತಯನರಿಂದ ರಚಾಕ್ಷ ಅನುಷ್ಠಾಯಾಗೆಲ್ಲಿವೆಂದೂ ಒಪ್ಪು, ಹೊದಬಸಿರ ಬಿಂಬಿದಲ್ಲಿ ತಕ್ಕುನಿಗೆ ಓವಿ ಸಲಿಕ್ಯುಂದು ಹಡಿಸ್ತೇದು ರೂಪಾಂಗಗಳನ್ನು ಕಳುಹಿಸಿದನು. ಇದನ್ನು ತಳಿದ ಇಂದಿರಯ ಮನಸ್ಸು ಉಕ್ಕಿದ ಕಡಲನಿರ್ಮಿತೆ ಎಕ್ಕಿಯನ್ನು ಕುಪದಂತೆ ಸ್ವಲ್ಪಮಟ್ಟಿಗೆ ತಾಂತ್ರಾಂಬಿತು.

ಒಂಬತ್ತನೇಯ ಪ್ರಕರಣ.

ಅಗ್ನಿಕ್ಕೆ ಬೇಕಾದ ಸಕಲ ಸಂಭಾರಗಳೂ ಸಿದ್ಧವಾದನ್ನು. ನಾಂಡಿಗ್ರಹಿಕ್ಕ ಯಜ್ಞಗಳಾಗುವ ದಿನ. ಬೆಳಗ್ಗೆ ಹೆಚ್ಚಿರುಂಟಿ. ಪುಣ್ಯವರ್ತಾತ್ ಭ್ರಮ ರಾಂಬೆಯೂ ಪತಿಸಮೀತಳಾಗಿ ಬಂದಿಳಿದಳು. ಆಗ ಇಂದಿರಯ ಮನಸ್ಸು ಶಾಂತವಾಯ್ತು. ಲೋಕದಲ್ಲಿ ಸುಖದುಃಖಿಗಳ ವೇಳಿಗಳಲ್ಲಿ ಆಪ್ತರೂ ಇನು ಒಂಧಿಗಳೂ ಸವಾಸದಶ್ವರಲ್ಲಿಬೇಕೆಂದರು. ಯಾಕೆಂದರೆ, ಇವರ ಸಾಸ್ತಿ ಧ್ಯಾದಿಂದ ಸುಖಸಂಕೋಷಗಳು ಹೇಜ್ಞುವವು. ಮತ್ತು ದುಃಖವು ತಗ್ಗುವುದು. ಈಪನಯನಲಗ್ಗಾವು ವಟ್ಟಿನಿಗೆ ಶ್ರೀರೂಪ್ಯಾರಾದೀಂದು ಶುಭಕರ್ತೃ. ಇಂತಹ ಸಂತೋಷಸಮಯದಲ್ಲಿ ತಮ್ಮ ಸಾಕಾಶಾತ್ಮಕಗಳೇ ಬಾರದಿದ್ದೀರುವನ್ನಿಗೆನಾಥಾನವಾಗುವುದು ಸಾಂಭಾವಿಕವೇ. ಇಂವಿರಿಯಾವರ್ಲೊ ಮಗಳನ್ನು ಬಿಟ್ಟು ನಡುಸಿದರೆ ನುಂಜಿಸುಕರ್ತೃವೇ ಸಾಂಗವಾಗದೆ ಲೋಕದೋಷಯುಕ್ತವಾಗುವುದೆಂದು ನಾಬಿದಳು. ಈಗ ಈಕೆಗುಂಟಾದ ಆನಂದಕ್ಕಣೆಯೇ ಇಲ್ಲ.

ಇಂದು ಏವರು ಬ್ರಾಹ್ಮಣಾರಿಗೆ ಮಾತ್ರ ಆಹಾರ. ಶುಕ್ಲವೃತ್ತಿಯ ನರಹರಜೋಷಿಸನ್ನೂ ಭೋಜನವಾತ್ಕ್ರೇಕ್ಕೆ ಪುರಸ್ಕಾರವನ್ನು ಪಡೆದನು. ಪೌರೋಷಿಕ್ಕೆದ ವಿಕಾರವನ್ನೇ ಪ್ರಸ್ತಾಪಿಸಿದ್ದಿದ್ದು ಈಕನಿಗೆ ಕೇವಲ ಕೋಪಾವವವಾಯಾತು. ಆದುದರಿಂದ ಅಲ್ಲಿಗೆ ಭೋಜನಕ್ಕೆ ಕೋಗುವುದಕ್ಕೂ ಮನಸ್ಸಿಲ್ಲ. ಬಿಡುವುದೆಂದರೆ ಬಾಯಸಿರು ಕರೆಯುತ್ತಿರುವುದು ಪನುವಾಡಬೇಕು! ಆದರೂ ಶೌರೋಷಿಕ್ಕೆಕ್ಕೆ ತನ್ನ ಮಾಡಿಬ್ಬದೆ ಯಾವ ಗಂಡು ಬರುವನೋ ನೋಡೇಂಬೆಂದು ಅದನ್ನು ಪರೀಕ್ಷೆಸುವುದಕ್ಕಾಗಿ ಯೂರೋಡನು ಗುಡಿಯಲ್ಲಿ ವಿವ್ಯಾವಾದ ತಳರತೋರಣ, ಮತ್ತು ಹೆಲುವಾದ ಇಡ್ಡರ ಸಿದ್ಧವಾಗಾವು. ಆದರೆ ಓಂಗಡ ಸದ್ಯೇ ಇಲ್ಲ. ಒಳಗೆ ಬಂದು ನೋಡುವಲ್ಲಿ ಗಂಗಾರಾಮನ ಪಾರೋಹಿತ್ಯ. ಯುತಾವಿದಿಯಾಗಿ ಕರ್ಯವು ಸದಯುತ್ತಿರುವುದು ತಾಯ್ತುಂದೆಗಳೂ ವಟ್ಟಿಸ್ತೂ ಯಸೆನುಮೇಳ ಕುಳಿತರುವರು ಉದೆಹೇಳಿಸ ಬ್ರಾಹ್ಮಣಾರಿ, ಸುಮಂಗಲಿಯರು ಇವರು ರಭಿಕರು. ಸನಗ್ರಹಾಸ್ಯದಾಸವನ್ನು ವಾಸುವಾಗ ಶಸ್ತ್ರಿ ಕಿಕರವಾದ

ಎಳ್ಳು, ಮೃತ್ಯುಂಭಯಪ್ರೀತಿಕರವಾದ ಉಪ್ಪು ಈಚೋಯಿಸನಿಗೆಕೊಡಲ್ಲಿ ಟ್ರೈವೆ. ಈತನಿಗೆಂತಹ ದುರ್ಬಾನವಾದರೂ ಹೆಚ್ಚು ದಷ್ಟಿಗೆಬಂದರೆ ಶ್ರಮಿ. ಇದನ್ನು ಕಲವರು ಬಳ್ಳರು. ಆದರೂ ಈ ಚೋಯಿಸನ ಮನಸ್ಸು ಇಷ್ಟಕ್ಕೆಂ ಶ್ರೇಷ್ಠವಾಗುವಂತಹ ಅಲ್ಪವಲ್ಲಿ. ತನಗೆ ಪೌರೋಹಿತ್ಯವು ಗಿಕ್ಕುಲಿಲ್ಲ, ಓಲಗ ದವರ ದಳ್ಳುಕಿಯೂ ದೊರೆಯಲಿಲ್ಲ ಎಂದು ಬಹಳ ವ್ಯಾಸನವಟ್ಟಿನು. ಇಂದಿನ ಯಾಜ್ಞಿಕವೆಲ್ಲಾ ಮುಗಿಬಿಕು ಮುಕ್ತಿದೆಯರು ಮಂಗಳಸ್ವರದಿಂದ ಹಾಡುಗಳನ್ನು ಹೇಳಿತ್ತು ಆರಿಯನ್ನೆತ್ತಲು ಬಂದರು. ಕುಚೇಷ್ಟೆಯಿಂದ ಮುಂಚೆಯ ಮನೆಯವರನ್ನು ಅವವಾನಗೊಳಿಸಲು ಇದೇ ಸಮಯವೆಂದು ಈ ಚೋಯಿಸನು ಗಟ್ಟಿಯಾಗಿ “ಯಾರೋ ಅಲ್ಲಿ, ಓಲಗವಾಡಿರೂ ಎಂದನು ಇತ್ತಲುನಾದ ವರ್ತುವು ಧಂಟ್ಟಿನೆ—“ ಜೋಯಿಸರೊ, ಅಡಿಗೆಯಾಗಿದೆ. ಇನ್ನೇನು ಎಲೇ ಹಾಕುತ್ತಾರೆ. ಕೂಗಿಕೊಳ್ಳಬೇಡಿ” ಎಂದನು ಜೋಯಿಸನು ತಲೆಯನ್ನು ತಗ್ಗಿಸಿದನು. ಸರ್ವರಿಗೂ ಸಕಾಲದಲ್ಲಿ ಮೃವಾತ್ಸ, ಭೋಜನವಾಯ್ತು.

ವೊರಸೆಯಿನ ಉಪನಯನಮಂಚಾಲಕ. ಸಮಧಿ, ಅಕ್ಷಯ, ತುಪ್ಪ, ಮಿಮ್ಮಿ, ಯಜ್ಞೋಪವಿತ, ದಢೀಮೌದಲಾದವೆಲ್ಲಾ ಅಣಿಯಾವಾವು. ಚೋತ ಪಬ್ರಯ ಭೋಜನಕ್ಕೊಂಡ್ಲೀಸ್ಕರ ಪಂಚಭಕ್ತ್ಯಾಗಳ ಅಡಿಗೆಯು ಸಿದ್ಧವಾಯ್ತು. ವಾತಾಪಿಕ್ಯಾಗಳೂ ವರ್ತುವೂ ಮಂಗಳಸ್ವಾನವಾದನಂತರ ಯಜ್ಞ ವೇದಿಕೆಯನ್ನೇರಿದರು. ಅಚಾರ್ಯರವರಿದಿಯನ್ನಲಂಕರಿಸಿದ ಗುಗಾರಾಮನು ಮತ್ತು ಕ್ಷಮಿಗಳೊಡನೆ ಯಾಜ್ಞಿಕಕ್ಕೆ ಪ್ರಾರಂಭಿಸಿದನು. ಪ್ರತಿಯೋಂದು ಸಂದರ್ಭದಲ್ಲಿ ರಾಮಂಡ್ರನು, ಹಾಗೆಂದರೇನು, ಇದನ್ನೇಕೆ ವಾಡಬೇಕೆಂದು ಎಂದೂ ಆಚಾರ್ಯರನನ್ನು ಪ್ರತ್ಯೇಕುತ್ತಾಬಂದನು. ಅದಕ್ಕಾತನು ಆಗಲೇ ಉತ್ತರಗಳನ್ನು ಹೇಳುತ್ತಾರೋದರೆ ಸಕಾಲಕ್ಕೆ ಲಗ್ಗಿಸಾಧನೆಯಾಗುವುದು ಕಷ್ಟವೆಂದೂ ಒಳಕೆ ಎಳ್ಳಿವನ್ನೂ ವಿವರಿಸುವುದಾಗಿಯೂ ಹೇಳಿದನು. ತರುವಾಯ ಈಲ, ಕರುಕಣಬಂಧನ, ಹವನಹೋನುಗಳು ನಡೆದನ್ನು. ಯಜ್ಞೋಪವಿತ ದಾನಫಾರಣಿಗಳ ಸಮಯ. ಇನ್ನು ಪ್ರಿಯಾ ಅಳ್ಳಿಗೆ ಹೂಂಗಲೇಬಾರದೆಂದು ಹಿಂದಿನ ದಿನವೇ ಮನದಲ್ಲಿ ಶವಧವಾಡಿಕೊಂಡಿದ್ದ ಜೋಯಿಸನು ಮತ್ತೆ ಓಪಲ್ಯಾದಿವಿದ ದಾನದಷ್ಟಿಗಳನ್ನಾದರೂ ಸರ್ವಯೋಜನೆವಾದೂ ಜಿನ್ನದ

ಜನಿವಾರದ ವಿಷಯನೇನಾಯೋ ತಿಳಿಯಬೇಕೆಂದೂ ಬಂದನು ಲಗ್ಗುದ
ವೇಳಿಗೆ ಸಭಾಪೂಜೆಗೆ ಬರಬೇಕೆಂದು ಆಗ್ಯಾಮದ ಸಭಾಮಂಡಲಿಗೆಲ್ಲಾ
ಸಭಾಮುದ್ರೆಯನೂಲಕ ಹೇಳಿಕ್ಕಣಿಸಿದ್ದರು. ಅನೇಕರು ಬರಲಿಲ್ಲ.
ಮೊದಲನೇಯದಿನ ಕರೆಯಬ್ಬಿದ್ದ ನರು ವಿನಾ ಉಳಿದವರೆಲ್ಲಾ ಎಂಟು ತತ್ತ್ವ
ಕ್ಷೀಂತಹೆಚ್ಚಾಗಿರಲಿಲ್ಲ. “ಉಂಟಕ್ಕೆಕೂಡ ಕರೆಯಲಿಲ್ಲ, ಬರಿ ಎಲೆಯ
ಡಕೆ ಮೂರುಕಾಸು ದಕ್ಕಿಣಿಯ ಆ ಮಹಾಸಂಪತ್ತಿನ ಮುಂಜಿಗೋಂಸ್ಯಾರ
ಅಷ್ಟುದೂರಹೇಗುವವರಾರು?” ಎಂದು ಕೆಲವರೂ, “ಆ ಪರದೇತಿ
ಮುಂಜಿಗೇಕೆ ಹೋಗಬೇಕು, ಹೊಟ್ಟಿತುಂಬ ಸುಖವಾದ ಉಂಟವಿಲ್ಲ. ಕೈ
ತುಂಬ ದಕ್ಕಿಣಿಯಲ್ಲ,” ಎಂದು ಕೆಲವರೂ, “ಮುಯ್ಯೋದಿಸುವುದೇ
ತಪ್ಪಿತು.” ಎಂದು ಕೆಲವರೂ, ಉಂಟಾಗಬೇಕು, ಹೊಟ್ಟಿತುಂಬ ಸುಖವಾದ
ನ್ನೆಲ್ಲಾ ಉಂಟಕ್ಕೆ ಕರೆಯದ ಮುಂಜಿವಾಡುವನಂತೆ ಏನು ಲಕ್ಷ್ಯಾಂತ್ರೇ!
ಎಂದು ಕೆಲವರೂ, ‘ಲಕ್ಷ್ಯಾಂತಾಗಿ ಅಗ್ರಹಾರದ ಬಾರಹ್ಯಣರನ್ನೆಲ್ಲಾ ಕರೆದು
ಬಾರಹ್ಯಣಭೇಳಿಜನವನ್ನು ಮಾಡಿಸಿದ್ದರೆ ಅದೆಂತಹ ಒಕ್ಕೂಟಿವನಯನ!’
ಎಂದು ಕೆಲವರೂ ಹೀಗೆ ಬಗೆಬಗೆಯಾಗಿ ಆಕ್ಕೆ ಐಸುತ್ತಲೂ ಉಚಿಂಜನತ್ತಲೂ
ಅಗ್ರಹಾರದ ಬಾರಹ್ಯಣರಲ್ಲಿನೇಕರು ಮರಮುದ್ರೆ ಶಿವದತ್ತೇಶಿವರನ ಬಳಗೆ
ಕೋಗಿ ಬಂಧವಾಗಿ ಆಭರಂಬಿಸಿದರು. ಆತನಿಗೇಗ ತತ್ತ್ವಜನರ ಆಕ್ಕೆ ಇವ
ಹೇಯೂ ಒತ್ತಾಸೆಯಾಗಲು “ಪನುಕ್ಕಾಮ ಈ ಆನ್ಯಾಯ! ಮರಕ್ಕೆ ಪ್ರಂಬಿಧಿ,
ಮುಮ್ಮುನುವ್ಯ, ಇಂತಹ ನನಗೇ ಬಂದುತ್ತಲ್ಲ ಅನ್ವಯಿಲ್ಲ, ಪಂಗನಾಮ!
ಅಲ್ಲ, ಕ್ಷಮಿಸಿ, ಆವನ ಮನೆಯ ಅನ್ವಕ್ಕೆ ನಾನೇನು ಗತಿಗೆಟ್ಟಿದೇನೆಯೆ?
ಮಯಾದಿಗೆ. ಏನು ಮಹಾವಿಷಯ! ಇರಲ. ಒಳ್ಳಿಯದು, ಆವನು
ಮುಂಜಿಯನ್ನು ಮಾಡಲಿ. ನನ್ನ ಮತಮುದ್ರೆತನದ ಕೈವಾಡವನ್ನು ತೋರಿ
ಸುವೇನು. ಇನ್ನು ಏಂಟು ದಿನಗಳೇಳಾಗಾಗಿ ಆವನ ಗತಿ ಏನಾಗುವುದೋ!
ಸೋದುವಿರಂತೆ!” ಎಂದನು. ಅಷ್ಟರಲ್ಲೇ ಜತುವೇದಿಯೆಂಬಾತನು
ಇಂದು “ಕ್ಕಾಮಿ, ಸೀತಾಕೌರಂತನೇನು ಮಾಡಬಲ್ಲ! ಪತುಬಾಣಿ.ಇದೆಲ್ಲಾ
ಆ ಮನೆಕಾಳ ಮಾರೀಷಸಾದ ಗಂಗಾರಾಮನ ಕಕ್ಷೋಽಿತಕರನ. ಆ
ವಾಪಿಯು ಈ ಘೂರಿಗೆ ಬಂದುಸೇರಿದಂದಿನಿಂದಲೂ ಅಗ್ರಹಾರದ ಕಟ್ಟು
ಹಾಮುದೆಗಳೆಲ್ಲಾ ಸಮಿಲವಾದುದಲ್ಲಾ! ಮುಂದಃನಿಗಳಿ! ಹೇಗಾದರೂ

ಆ ದುರುಳನನ್ನು ಆಹುತಿತೆಗೆದುಕೊಳ್ಳಬೇಕು.” ಎಂದನು. ಇನ್ನು ಕೆಲವರು “ ಐರೋ ತಮಗೆ ಬೇಕಾದ ಕೆಲವು ಮನಸೆಗಳವರನ್ನು ಉಟ್ಟಿಕ್ಕೆ ಕರೆದಿರುವರಂತೆ, ಹಾಗೆ ಉಟ್ಟಿಕ್ಕೆ ಹೋಗಿರಕ್ಕೂ ವರಿಗೂ ಪ್ರಯೋತ್ತವಾಗಬೇಕು” ಎಂದು ಆಭಿಪ್ರಾಯಿಸಿದರು. ನಾತಮುದ್ದಿ—“ಆಗಲಿ, ನಾನೆಂತಹ ಹೋಗುತ್ತಿಬ್ಲ. ನಾನು ಹೋಗದಿದ್ದರೆ ಸಭಾಘಾಜಿಯೇ ಇಲ್ಲ ಅಂತಹ ಕಿಂ ಅನ್ನಾ ಕಂಡವರು, ಲಗ್ಗಿವನ್ನು ಮಾಡಿಸಿದವನು, ಪ್ರಸ್ತುದ ಯಜಮಾನ, ಎಲ್ಲರೂ ಒಯಲಿಗೆ ಒರಬೇಡವೇ ನೋಡುವಿರಂತೆ ಅದರ ಮರ್ಧಿ” ಎಂದು ಗಜೀಸಿದನು. ಇನ್ನೊಬ್ಬನು “ ಅಯೋಗೀಪಾಪ, ಅವನನ್ನೇತಕ್ಕೆ ಗೋಳಾಡಿಸುವಿರಿ? ಇಲ್ಲಿ ಲಗ್ಗಿವಾಡಲು ಜ್ಯಿತನ್ನುಸಾಲದು, ಸೀತಾಕಂಠನು ದೇವತಾಸನ್ನಿಧಿಯೆಂಬ ಕುಂಟುನೇವವನ್ನು ಹೇಳಿ ಹೋಗೋ ಕಾಲವನ್ನು ತಕ್ಷುವನಷ್ಟು, ವ್ಯಧಾ ಏಕೆ ಆಕ್ಷೇಪಿಸುವಿರಿ ?” ಎನ್ನಲು ಪುನಃ ಮತಮುದ್ದೀಗಿ ‘ ಆ, ಏನೆಂದೆ ? ಆಕ್ಷೇಪಣಿಯೇ ? ಆವ್ಯಾರಲ್ಲೀ ಪ್ರಯೋವಸಾನವೇ ? ನೀತಿಯು, ಒಹಿಪ್ಪಾರ ಹಾಕಿಸಿದ್ದರೆ ನಾವೇತಕ್ಕಾದೇವ ? ನಮ್ಮಿಲ್ಲಿಲ್ಲಾ ಅವನು ಬಂದು ಗದುಕುವದಿಲ್ಲವೇ ? ಗತಿಯಿಳ್ಳಿದ್ದರೆ ಸಾಳಾವಾಡಲಿ ಮನೆಚಾಗಿಲು ಯಾಲಾ ಹಾಕಲಿ. ನಮಗೇನಂತೆ !” ಎಂದು ಗಟ್ಟಿಯಾಗಿ ಕೊಗಿಕೊಂಡನು.

ಹೀಗೆ ಚಡೆಯಾಗುತ್ತಲಿದೆ. ಇವ್ಯಾರಲ್ಲೀ ನರಹರಜೋಯಿಸನು ಬೆಟ್ಟು ಚಿಂದ ಬಂದು ಇವರ ಜಿತೆಗೆ ಸೇರಿಕೊಂಡು “ ಏನು ಸ್ವಾಮೀ ! ಏನುಲಗ್ಗು ! ಓಲಾದವರೇ ಇಲ್ಲ. ಹೀಗುಂಟಿ ? ನೀವೆಲ್ಲಾ ಅಲ್ಲಿಗೆ ಹೋಗಿದ್ದೀರೇನೋ ಎಂದು ನಾನು ಅಲ್ಲಿಗೆ ಹೋಗಿದ್ದೆ. ಏನೂ ಸ್ವಾರಸ್ಯವಿಷ್ಣುಕಾಣಿರ. ನನಗೂ ಆರುಕಾಸು, ಬಂದು ಜನಿವಾರ ಕೈಲಿಕ್ಕಿದರು. ನಾನೆವರ ಮನಸೆಗೆಪ್ಪ ಕಷ್ಟಪಟ್ಟಿದೇನೆ ಗೊತ್ತೆ ? ಯಾರಂಮನಸೆಗೆ ತಪ್ಪಿದರೂ ಅವರ ಮನಸೆಗೆ ನಿಶ್ಚಯ ನಿತ್ಯಾತ್ಮಿಗೆ ತಪ್ಪಿನು. ಮತ್ತು ಮುಂಬಿಯ ವಿಷಯವನ್ನು ಪದೇಪದೇ ಎಷಾರಿಸುತ್ತಲೇ ಇದ್ದೆನು. ನೆಚ್ಚಿದೆಮೈ ಕೋಣನ್ನೀದಂತಾಯಿತು. ಧಮ್ಮವೇ ಒಯ. ಇನ್ನೊಂದು ವಿಷಯ, ನೋಡಿರಿ. ಮರದಪ್ರತಿನಿಧಿಗಳಾದ ಮಹನೀಯರನ್ನು ಬಿಟ್ಟು ಸಭಾಘಾಜಿ ಮಾಡಿಬಿಟ್ಟಿರಲ್ಲಾ ! ಎನ್ನ ಧೈರ್ಯ ! ನಮ್ಮ ನರಪೀಯಾಜಾರು, ಶರಕೋವರ್ಯಾಂಗಾರು, ಇಲ್ಲದಿದ್ದರೂ

ಮುಕ್ತರುದ ತಾಂಬಳಿಲವನ್ನೇ ಕ್ತಿಬಿಟ್ಟರಲ್ಲಾ ! ಇಂತಹ ಅನ್ವಯವಂಟಿ? ಅಯೋ ! ಕಾಲಕೆಟ್ಟುಹೊಯಿಕು' ಈರೀತಿಯಾಗಿ ಒಡಳ ಹೊತ್ತಿನೆ ವರೆಗೂ ಆಕ್ಷೇಪಣಿಗಳೂ ಜರ್ಜೆಗಳೂ ಬಗೆಬಗೆಯಾಗಿ ಸದೆದುವು. ಕಡೆಗೆ ಅಗ್ರಹಾರಕರಲ್ಲಾ ಸಿತಾಕಾರಾತನ ಮನೆಯವರನ್ನೂ ಆ ಉಪನಯನಕ್ಕೆ ಹೋಗಿದ್ದ ಬ್ರಾಹ್ಮಣರೆಖರನ್ನೂ ಸವ್ಯವಹಾರಕ್ಕೆ ಸೇರಿಸಕೂಡದೆಂದು ಕಟ್ಟು ನಾಡಿಬಿಟ್ಟರು. ಇದನ್ನನುವೋದಿಸುವದರಲ್ಲಿ ನಮ್ಮೆ ನರಜರಿಚೋಽಿಸನೂ ಅಗ್ರಗಣ್ಯನೆಂಬುದನ್ನು ನಾವರಿತೇ ಇರುವೆವೆ.

ಅತ್ಯ ಉಪನಯಸಮಾರ್ಥಕವ, ರುಲಲೆಕವಾಗಿ ಸೀರಪೇಟು. ಘರಂಬಾನಾದದ ಶುಭವಾದ್ಯಧ್ವನಿಯ ಜತೆಯಲ್ಲಿ ತಂದೆಸುಂದ ಬ್ರಹ್ಮಾಂ ಪದೇಶವು ಆಯಿತು. ದೀಕ್ಷಾವರ್ತಕ್ಕೆ ಅರಿಸಿಸದವಂತೆ. ಮೌಂಜಿಮೇಖಲೆ, ಪಾಶದಾದ, ಕೃಷ್ಣಾಜಿಸದ ತುಂಡು, ಗೋಪೀಜಂದನ ಇಂತಹ ರಾಸ್ತ್ರೀ ಕ್ರಾವಸ್ತುಗಳ ಹೋರತು ಬೋನಾಲೇಸರ, ಕಾಲ್ಪಂಡಗ ಹೋದಲಾದ ಸ್ತ್ರಿಯರ ಯಾವ ಮುನ್ನಿನ ಒಡವೆಗಳನ್ನೂ ವಟುವಗಲುಕರೆಂಬು. ಆದರೂ ಅವನ ಮುಖದಲ್ಲಿ ದಿವ್ಯವಾದ ವರ್ಜಸ್ಸು ಶೋಭಿಸುತ್ತಿದ್ದಿತು. ಮಾತ್ರಾಭಿಕ್ಷೆ ವಾದ ಸಂಂರ ಇತರ ಸುಮಂಗಲಿಯರು ಒಂದು ಭಿಕ್ಷುವನ್ನು ಸೀಡಿದ್ದಾರು. ಬೆಳ್ಳುಯ ಬಟ್ಟಲಿಳಿದೆ ಸಾಮಾನ್ಯವಾದ ಹಿತಾತ್ಮಿ ಬಟ್ಟಲಲ್ಲೇ ಭಿಕ್ಷುವನ್ನೆತ್ತಿದು ದಾಯ್ಯಾ. ಕರ್ಮಕ್ಕೆ ಈವತ್ತೂ ಲೋಪಣಿ. ತಾಸೋತ್ತರೀಕರಿಸಿಸುಂದ ಎಳ್ಳಫೂ ಸಾಂಗವಾಗಿ ಸಾಗಿತು. ಇವುಕ್ಕೂ ಉಚಿತಜ್ಞನೂ ಏದ್ವಾಂಸನೂ ಆದ ಗಂಗಾರಾಮನ ಸಲಹೆಗಳು ಸಿತಾಕಾರಾತನ ದೃಢಸ್ತರತಿಜ್ಞಾ, ಹುಡುಗನ ತಿಳವಳಿಕೆ ಇವೆ ಮುಖ್ಯಕಾರಣಗಳು. ಈ ಶುಭಕರ್ಮಾನ್ಯ ಮಂತ್ರದಲ್ಲಿ ಜಾಜಿತಪ್ಪದೆ ಲಕ್ಷ್ಮಣವಾಗಿ ಸದೆದುದನ್ನು ಸೋದಿ ಇಂದಿರಿಯು ಕಡೆಗೆ ಬಾಗಿಸದ ಯೋಜನೆಯನ್ನು ಕೂಡ ಬಿಟ್ಟುಬಿಟ್ಟಳು. ಇಂದ್ರ ಸೇಂದ್ರದ್ವ ಸ್ತ್ರೀಯರಲ್ಲಾ ಗಂಗಾರಾಮನ ಮತ್ತು ಅವನಂತೆಯೇ ಸ್ವಭಾವನ್ನಿಂದ ಕೆಲವರ ಸ್ತ್ರೀಯರಾದುದರಿಂದ ಇತರರಂತೆ ಕೆಲವಕ್ಕೆಬಾರದ ಪರಂಗಳಿಂದ ಈಂಜೇ ಸ್ವೇಯ ಮಾತುಗಳನ್ನಾಡುವುದು, ದಳರುವುದು ಇಂತಹ ದುಕ್ಕೇ ಇಂದ್ರಗಳಿಗೆ ಕಾಶಿನರಲಿಳಿ. ಕಾಲ್ಪಂಡವಾಗಿ ಆಹ್ವಾನಗೆಂಡಿದ್ದ ಬ್ರಾಹ್ಮಣಿಗೂ ಸುಸುಂಗತಿಯಿಂಗೂ ಸಕಾರಕ್ಕೆ ಸುಖಭೇದಂಜನಗುತ್ಪಣಿ ಸದೆಸುತ್ತಿರು. ನಾಳ್ಕು

ನೇಯದಿನ ಸ್ತಂಭಪತ್ರ ಕರ್ತೃತ್ವ ಸುಖವಾಗಿ ನಾಗಿತು. ಹಿಂದೆಹೇಳಿದಂತೆ ಮೆತೆವಣಿಗೆಯಲ್ಲಿ ತಾಳ, ಮೇಳ, ವಾಹನ, ಪರಿವಾರ, ಮೊದಲಾದ ಆದಂ ಬರವೇನೂ ಇಲ್ಲ. ಶ್ರೀಷ್ಟವಾದ ವೇದಫೋಳವ ಮತ್ತು ಇಂವಾದ ಸುಮಂಗಲಿಯರ ಮಂಗಳಗಾನ, ಇವು ಜೆನಾಗಿ ಶೋಭಿಸಿದವು. ಮಾರನೇಯದಿನ ಚೆಟ್ಟಿದಮೇಲಯೇ ಸ್ವಲ್ಪಮಟ್ಟಿಗೆ ಏನೋಽವಿಶಾಂತಿಗಳಿಂದ ಕಳಿದು ಸಂಜಯವೇಳಿಗೆ ಸರ್ವರೂ ಸುಖವಾಗಿ ಉಂಗಬಂದು ಸೇರಿದರು.



ಹತ್ತನೇಯ ಪ್ರಕರಣ.

ಗಂಗಾರಾಮನು ನಿತ್ಯವೂಬಂದು ವಟುವಿಗೆ ಶ್ರಿಕಾಲಾಳ್ಳಿ ಸಂಧಾರ್ಯ ವಂದನೆಯನ್ನೂ ಸಾಯಂಪಾರ್ಶಕಾಲಗಳಲ್ಲಿ ಅಗ್ನಿಕಾರ್ಯವನ್ನೂ ಮಾಡಿಸುತ್ತಿದ್ದನು. ಈ ವಟುವು ಜಂಬಗಾರನೂ ಶಾಸ್ತ್ರೀಕೃತ ಕರ್ತೃಗಳಲ್ಲಿದಾಸೇನನೂ ಅಲ್ಲ. ಮತ್ತು ಪ್ರತಿಯೊಂದಕ್ಕೂ ಕಾರಣವನ್ನೂ ಕೇಳತಕ್ಕ ಸ್ವಭಾವದ ವೆನು. ಒಬ್ಬುವಿನ ಬೇಳಿಗ್ಗೆ ರಾಮಜಂದ್ರನು ವೇದವನ್ನೂ ಹೇಳಿಕೊಂಡು ಗಂಗಾರಾಮನನ್ನೂ ಕೇಳಿದನು. ಅದಕ್ಕಾತನು—“ಅಮ್ಮ, ನಿನಗೆ ಮೊದಲುಪಾಕರ್ಥವಾಗಬೇಕು. ಒಳಿಕ ವೇದಾಧ್ಯಯನಕ್ಕಾಡಿಕಾರ. ಈಗೆ ಅಗ್ನಿಕಾರ್ಯವೊಂದೇ ಸಾಕು.” ಎಂದನು.

ಸಂಧಾರ್ಯವಂದನೆಯನ್ನೇ ಮಾಡಬೇಕು ?

ಮಂಗಳ, ಇದು ಒಹಳ ದೊಡ್ಡ ಪ್ರಶ್ನೆ, ಅಂದರೆ ದೊಡ್ಡ ಇತ್ತರವಳ್ಳಿ ಪ್ರಶ್ನೆ. ಆದರೂ ಸದ್ಯಕ್ಕೆ ನಿನಗೆ ತಿಳಿಯುವಮಟ್ಟಿಗೆ ಹೇಳುವೆನು ಕೇಳು. ನಮ್ಮ ದೇಹವು ಅಧವಾ ಇಡೀಪ, ಪಂಚವೇ ಭಂನಿ, ಸೀರು, ತೆಜಸ್ಸು. ಗಾಳಿ, ಆಕಾಶ ಎಂಬ ಪಂಚಭೂತಗಳಿಂದ ಆಗಿದೆಯಷ್ಟು. ಈ ಪಂಚಭೂತಗಳ ಅಭಿವಾಸದೇವಕಿಗಳನ್ನು ಆರಾಧಿಸುವದು ಶ್ರೀರಂಗಸ್ವರ. ಸಂಧಾರ್ಯವಂದನೆ, ಆಸಕ್ತಿಮಂತ್ರ, ಆಚಮನ, ಅಪ್ಯಾಯ, ಸೂರ್ಯೋಪಸಾಧನ, ಪಾರಾಣಾಯಾಮ ಇತ್ಯಾದಿಗಳಿಂದ ಈ ಆರಾಧನೆಯು ನಡೆಯುವುದು.

ಸಂಧಾರ್ಯವಂದನೆಯನ್ನೂ ಇಂತಿಂತಹ ವೇಳೆಯಲ್ಲಿಃ ಮಾಡಬೇಕೆಂಬುದೇತಕ್ಕೂ ?

ದೇವರನ್ನು ಬ್ರಹ್ಮ, ವಿಷ್ಣು, ಈಶ್ವರ ಎಂಬ ತ್ರಿಮೂರ್ತಿಗಳ ರೂಪ ದಳ್ಳಿ ಸೇವಿಸುವರು. ಸೂರ್ಯನು ಬೆಳಗ್ಗೆ ಬ್ರಹ್ಮನಾಗಿಯೂ ಮಧ್ಯಾಹ್ನದ್ವಾರೆ ಈಶ್ವರನಾಗಿಯೂ ಸಂಜೀವಲ್ಲಿ ವಿಷ್ಣುವಾಗಿಯೂ ಹೀಗೆ ತ್ರಿಮೂರ್ತಿಸ್ವರೂಪಿಯೆಂದು ನಂಬಿ ನನ್ನುವರು ಈ ಮೂರು ವೇಳೆಗಳಲ್ಲಿ ಸೂರ್ಯರಾಧನೆ ಉದ್ದೇಶ ಸಂಧಾನವಾದನೆಯನ್ನು ವಾಡುವೆವೆ

ಂಗಾದರೆ ಗಾಯತ್ರೀಯಂಬುವುದಾವುದು ?

ಸೂರ್ಯನಲ್ಲಿರುವ ದೇವತಾಶಕ್ತಿಯನ್ನೇ ಗಾಯತ್ರೀ, ಸಾಂತ್ರೇಷಣ್ಯ ಎಂದು ಪ್ರಾಧಿಕಸುವೆಂದು.

ಹಾಗಾಡರೆ ಸಂಧ್ಯಾವಂದನೆಯೆಂದರೆ ಸೂರ್ಯನನ್ನು ನಿತ್ಯಪೂರ್ವ ವಂದಿ ಸುಷುದ್ದೆದರ್ಥ ಹೇ ? ನಾವು ಈ ಹಳ್ಳಿಯತ್ತಾಲೆಯಲ್ಲಿದುತ್ತದಾದ್ದಾಗಿ ನಿತ್ಯಪೂರ್ವ ಸಾಯಂಪಾತ್ರಕೊಲಗಳಲ್ಲಿ ಹಾಡುಹೇಳಿಕೊಂಡು ಸಂಧ್ಯಾವಂದನೆಯನ್ನು ಮಾಡುತ್ತಿರುತ್ತೇ ಇದ್ದೆವು. ಆದರೆ ಒಿಗೆ ನಾತ್ತಿಗಳು ನೀರು ಬೀಕಾಗಿರಲಿಲ್ಲ

దాగళ్ల. ఈగ నీను వణముతెరువ సంధ్యావుడనేయు వేద
ప్రమక్కానుడు. ఇదరల్లి రోదనుంక్కుగలుంటింటి. రోదనుంక్కుగలుంటి
ప్రభావమేయ్య.

ಸಂಘರ್ಷವಂದನೆಯ ಮಂತ್ರಗಳಿಂದಾಗಿ?

ಈಗ ನಿನಗದು ತಿಳಿಯುವುದು ಕಷ್ಟ. ನಿನಗೆ ಸಂಸ್ಕೃತಭಾಷೆಯನ್ನಾರದು.

ముఖ్యాచారి ఆదర గుహ్యస్నేహ తీసులు నెనగి ఇంచ ఆసేవనాని నాను సంశోధనాను కొన్నాడట ।

ಆಗಿರುವುದು. ಭಾರತಭಾಷಾಪ್ರಯೋಜನೀ ಇತ್ತಮನಾವಾದ ಆರ್ಥಿಕದಳ ಮಂಟ್ಟು, ದೇವಭಾಷ್ಯಾದ ಸಂಸ್ಕೃತವನ್ನು ಕಲಿಯದಿರುವುದು ನಮ್ಮ ಕುಳಿಕ್ಕೊಂಡಿರುವುದಕ್ಕೆ? ನೀನು ಈ ರಚನೆಯು ಅಲ್ಲಿರುವ ಪರಿಸ್ವಾಕ ನಾನು ಬೋಧಿಸುವೇನು ಹುಂದಿರುವೆಯೇ "

(స్వర్ణ) యేంటిపో! సరి. ఆసుకొల్పో అమృత వరావ.

ನಿನ್ನ ಬಳಿಯಲ್ಲಿ ಈ ಎರಡು ತಿಂಗಳೂ ಜನ್ಮಾಗಿ ವಾಗ್ಯಸಂಗವಾದಿ ಮುಂದೆ ಬದನೆಯು ಇಯತ್ತೇಲುಂದ ಸಂಸ್ಕೃತಭಾಷೆಯನ್ನೇ ಪಣಿಕೆವನ್ನಾಗಿ ತೆಗೆದುಕೊಳ್ಳುವೇನು.

ಬಲು ಒಳ್ಳೆಯೋಜನೆ ಈಗಿನಿಂದ ಕಾಲೆಯ ನಾಲ್ಕಾಳ್ಲೀ ಸಂಸ್ಕೃತ ಪನ್ನು ಅಲ್ಲಿಸ್ತುಲ್ಲವಾಗಿ ಓವಿಕೊಳ್ಳುತ್ತಿದ್ದರೂ ಮುಂದಕ್ಕೆಷೋಽಪ್ಯಾ ಉಪಯೋಗ.

ಒಹೋ ! ಮರೆತ್ತದ್ದೇನು. ಅಗ್ನಿಕಾರ್ಯ. ಇನ್ನಾಯವಾಗಿ ರವನ ಹೆಂದೂ ಹೋಮವೆಂದೂ ಬೀಕಿಗೆ ತುಪ್ಪ ಮುಂತಾದುವನ್ನು ಸುಂದು ವ್ಯಧಿಪಡಿಸುವುದೇತಕ್ಕೆ ?

ಅಯ್ಯ, ಅಗ್ನಿಯೂ ಸೂರ್ಯನ ಸಂಸಾರಕ್ಕೆ ಸೇರಿದುದೇ. ಅವನು ಮರಯಾಗುವ ರಾತ್ರಿಯವೇಳೆಯಲ್ಲಿ ನವ್ಯಾ ಜ್ಯೋತಿಗೂ ಅಡಿಗೆ ಕೆಲಸಗ ಳಿಗೂ ಅಗ್ನಿಯನ್ನು ಪಯೋಗಿಸಿಕೊಳ್ಳುವೇನು. ಈಗಿನವರಂತು ಆವಿಯ ಯಂತ್ರಗಳಾಗಿ ಅಗ್ನಿಯನ್ನು ಎಷ್ಟುಮಟ್ಟಿಗೆ ಉಪಯೋಗಿಸುವರೀ ಬುದು ಎಳ್ಳಿರಿಗೂ ಗೋತ್ತಿ. ಅಗ್ನಿಯ ಸುಹಿಮೇಯು ಅತಿಶಯವಾದುದು. ಇದನ್ನೂ ಮುಖ್ಯವಾದೆಂದು ದೆಹಂತಾರಾಧಿಸುವೇನು. ಮತ್ತು ಇತರನೇವತಿಗಳುತ್ತಿರುವೆಂದು ಈಮು ತನಗೆ ಕೊಟ್ಟಿದನ್ನು ತಕ್ಕಣನೇ ನಮ್ಮೆಡು ಉಗೇ ಕಬಳಿಸಿದುವುನು. ಆದುದರಿಂದಲೇ ಇತರದೇವತಿಗಳಿಗೆ ಸಮರ್ಪಿಸುವ ಆಹುತಿಗಳನ್ನು ಅಗ್ನಿಯೇ ಆಯಾ ದೆಹತಿಗೇಗೆ ಒಯ್ಯಾವುದೆಂದು ನಮ್ಮೆವರು ನಂಬಿ ಇತರದೀವತಿಗಳಿಗುದ್ದೇ ಇಸಿದ ಮಂತ್ರಚೂಕವಾದ ಹವಿಸ್ತುಗಳನ್ನು ಅಗ್ನಿಯಲ್ಲಿ ಅರ್ಪಿಸುವರು.

ವೊವಯ್ಯ, ಇಂತಹ ಚೈತನ್ಯೋಸ ಸಂಗತಿಗಳನ್ನು ತಿಳಿದವ್ಯಾಪ್ತ ಮನ ಸ್ವಿಗಣ್ಯೋಹಣ

ಅಯ್ಯ, ನಿನ್ನ ಪ್ರಕೃತಿಗಳಿಗಲ್ಲಾ ಈಗ ನಾನು ಹೇಳಿದ್ದೇ ಉತ್ತರವಲ್ಲ. ಇನ್ನೂ ಬಹಳವುಂಟು. ನೀನು ವಯಸ್ಸುಸಾಗುತ್ತು ಹೆಚ್ಚು ಜ್ಞಾನವನ್ನು ಸಡೆಯುತ್ತೂ ಬಂದುಕೆಲ್ಲಾ ಅವು ಜನ್ಮಾಗಿ ವಿಶದವಾದುವುವು. ಸಂಸ್ಕೃತಭಾಷೆಯನ್ನು ಕೆಲಿತನೇಂಬೆ ಯತ್ನಿಃದರೆ ಇದೆಲ್ಲಾ ಕರಕಲಾಮುಳಕಾಗಿ ಗೊತ್ತಾಗುವುದು.

ರಾಮೇಶ್ವರನು ಬೇಸಗೆಯ ರಜಾಮುಗಿಯುವವರಿಗೂ ಸುಂದರ ಗಿರಿಯತ್ತೇಂಂ ಗೆಂಗಾರಾಮನ ಒಳ್ಳೆಯಲ್ಲಿ ಸಂಕ್ಷೂಪನನ್ನು ವ್ಯಾಸಂಗವಾಡುತ್ತಿದ್ದನು. ಬಳಿಕ ಅಮರಪುರಕ್ಕೆ ತೆರಳಿ ಸಂಕ್ಷೂಪಭಾಷೆಯನ್ನೇ ಏಚ್‌ಕ ವನಾನ್ನಿಗಿ ತೆಗೆದುಕೊಂಡು ಓಡುತ್ತಿದ್ದನು

— ಶಾಸ್ತ್ರಾಧಿಕಾರಿ —

ಹನೀಂದಸೆಯ ಅಧ್ಯಾಯ.

ಈಸನೆಯನನ್ನುಹೂತಕವು ಸೆರವೇರಿದ ಹಲವು ವಿನಗಳ ಒಳಿಕ ಸುಂದರ ಗಿರಮ ಅಗ್ರಹಾರಿಕರಲ್ಲಿ ನಂಬರು ಮತ್ತು ಮರಮಂದ್ರ ಈ ಉಲ್ಲರೂ ಸೇರಿ ಒಂದು ದಿನ ಸೀತಾಕಾಂತನನ್ನೂ ಗಂಗಾರಾಮನನನ್ನೂ ಕರೆಯಿಸಿದರು. ಮರಮ್ಮುದ್ದೀಯೆಂ ಇಳಿದೆ ಸಭಾಭಾಜಿಯನ್ನು ನಡೆಸಿಸಿದುದು ಮತ್ತೆಯ ದವರೆಲ್ಲರೂ ಸೇರಿದ್ದಾಗ ಆ ತಾಂಬಾಲನನ್ನೆತ್ತಿದುದು, ಉರಿಗೆಲ್ಲಾ ಒಟ್ಟು ಬೃಷ್ಟಿ ಸಂತಕರಣೆ ವಾಡಿಸಿದ್ದುದು, ಈ ತಪ್ಸಿತಗಳ ಶಿಕ್ಷೆಗಾಗಿ ಈ ಎರಡು ಮನೆಗಡಿನರನ್ನೂ ಸ್ವಯವ್ಯಾರಕ್ಕೆ ಕರೆಯುವುದಿಲ್ಲವೆಂದು ಕಟ್ಟು ಮಾಡಿಕೊಂಡಿರುವ ಸಂಗತಿಯನ್ನು ತಿಳಿಯಿಸಿದರು. ಸೀತಾಕಾಂತನು ಕೇವಲಬಿನ್ನನಾಗಿ ಮಾನವಿಂದಿದ್ದಾಗು ಗಂಗಾರಾಮನಾದರೇಂಬಿಲ್ಲ ಎದ್ದು ಸಿಂತು--ಧೈರ್ಯದಿಂದ “ ಪನಂವಿತ ” ಯಾವುದನ್ನೂ ನಾವು ಅಕ್ರಮವಾಗಿ ನಡೆಯಿಸಿಲ್ಲ. ಮರಮ್ಮುದ್ದೀಯೂ ತ್ರಿಮತಷ್ಟುರೂ ದಯವಾಡಿಸಬೇಕೆಂದು ವಿನಯಪೂರ್ವಕವಾಗಿ ಮಂಜೂರ್ಯದೆಯಿಂದ ಹೇಳಿಕೊಂಡಿಸಿದೆವೆ ತಾಪುಗಳು ಬಾರದೆ ಸಿದ್ದಯೆವಾಡಿವಿರಿ, ಆದರೂ ನಾವು ಹಾಗೆಬಾರದಿದ್ದವರ ಮರ್ಯಾದೆಗಳನ್ನು ಹೇಳಿ ಮರಪುರಣಿಸಿನಂತೆ ಭದ್ರವಾಗಿಬ್ಬಿರುವೆನೆ, ಆದುದು ಲಂಡ ನಾವು ಶಿಕ್ಷೆಯಾರಲ್ಲಿ ಮರತ್ತು ಹೀಗೆ ಸ್ವೇಷಣ್ಯಾಗಿ ನಿತ್ಯಾರಣಾವಾದ ಅರಸ್ತಾರವಿಂದ ಸಿರಪರಾಧಿಗಳಾದ ನಮ್ಮಗಳನ್ನು ದೂರೀಕರಿಸುವುದಕ್ಕೆ ನಿಮ್ಮಗಳಿಗಧಿಕಾರಣ ಇಳ್ಳ. ಸರಿಸಾದ ವಿಚಾರಣೆಯಿಂದ ನಮ್ಮಮೇಲೆ ತಪ್ಪಿಸೋತ್ತುರೆ ಆಗ್ಗೆ ನಮ್ಮನ್ನು ಶಿಕ್ಷಿಸುವದಕ್ಕೆ ಗುರುಪೀಠಕ್ಕೆ ಮಾತ್ರ ಅಧಿಕಾರವ್ಯಂತಿ ಮರಮ್ಮುದ್ದೀಯೆಂಬುವರು ಮರದ ಸೇವಕರೆ? ಹೊರತ್ತು ಮರಾಧಿಸಂತಹಳ್ಳಿ ಇವರು ಶಾಖಕ್ಕಾಭಸಾರಿಕಾಯಾಗಿಗೆ ರಕ್ಷಾಲದಲ್ಲಿ

ಮರದ ಪ್ರತಿಸಿಧಿಯಾಗಿ ಒಂದುಸಿಂತು ಅತ್ಯಾವಶ್ಯಕವಾಗಿ ನಾಡಬೇಕಾದ ಕೆಲಸವು ಮಂಗಳಾರ್ಥಾದವನು. ಹಿಂಗೆ ನಾಡವಿರುವುದು ಜೀವರ ತಪ್ಪಿತ. ಆದುದಿಂದ ನಿನ್ನ ಆರ್ಥಿಕವಾದ ತಿಂಫೆಗೆ ನಾವು ಬಢ್ರಾಗತಕ್ಕೆವರಲ್ಲ ” ಎಂದು ಯಾಚಿಕವಾಗಿ ಹೇಳಿಟ್ಟಿನು. ಬಳಿಕ ಸೀತಾಕಾಂತನೂ ಈಕನೂ ಅಲ್ಲಿಂದ ಹೊರಬೆರು ಅಲ್ಲಿದ್ದವರಭೂ ಹಲವರು ಇವರ ಪಕ್ಕಾವಸ್ತೇ ವಹಿಸಿ ಇವನ್ ಹಿಡಿಯೇ ಹೂಡಬೆಕು ಹಿಂಗೆ ಈನೂರಿನ ಬಾಂಜ್ಞಾರಲ್ಲಿ ಎಗಡು ಪಂಗಡಗೂದವು. ಏರದುಪಕ್ಕಾಗಳವರೂ ತಮ್ಮ ತಮ್ಮ ವಿಚಾರವನ್ನು ಪತ್ರಿಕೆಗಳ ಮೂಲಕ ಸುರದ ಗುರುಗಳಿಗೆ ಅರಿವೆನಾಡಿಂಬಾಡು ಈ ವಿಷಯದಲ್ಲಿ ಯಾರದು ಸಬ್ಬು ಬಗ್ಗೆ ನಿಷ್ಪತ್ತಿಸಿಕೊಂಡ ತೀವ್ರಾನಿಸಿದಿಂದ ಶ್ರೀಮುಖನನ್ನು ಆಸ್ತ್ರಾಕೆಂದ್ರಿಸಬೇಕೆಂದು ಪ್ರಾರ್ಥಿಸಿಕೊಂಡು ಇದೇ ನಿರ್ಣಯದಿಂದ ರು.

ಉಭಯಪಕ್ಕಾದವರ ಸಭ್ಯಾ ಪನಪತ್ರಗಳೂ ಗುರುಗಳ ಪಕ್ಕಾಗುವುದಕ್ಕೆ ಮೊದಲೇ ಈ ಸಂಗತಿಯು ಜನರ ಮೂಲಕ ಆವರ ಶ್ರೀಪಥಕ್ಕೆ ತಲಸಿವಿಶಿಷ್ಟ ತರುವಾಯ ಗುರುಗಳು ಉಳಿಯರ ಮನೋರ್ಜನ್ನು ಪರಿಶಿಂಖಿಸಿ ಮುಂದೆ ಹೇಳುವುದು ತಿಂಬಾಗಿಸಿದರು

- (೧) ಸಭಾಧಾರಜಿಗೆ ಸರ್ವಾರ್ಥ ಬರೆಬೋಕೆಂದು ಸೀತಾಕಾಂತನು ಹೇಳಿಕೆಳುಸಿದ್ದರೂ ಮರಮುದ್ದಿಯರ ಒತ್ತರ ಹಲವರೂ ಹೋಗದೆ ವ್ಯಧಾ ಆಕ್ಷೇಪಿಸುವುದು ಅಸಾಧ್ಯ. (೨) ತ್ರಿನುಕಸ್ತುರಗೂ ಆಯ್ವಾನವಿದ್ದರೂ ಅವರು ಹೊಂಗಿದ್ದು ಆತನ ತಪ್ಪಿತವಲ್ಲ. (೩) ಮರದ ಮತ್ತು ಮತ್ತೆಯದ ತಾಂಬೂಲ ಹೊಡಿತಾದ ಮರಾರ್ಥದಿಗಳನ್ನು ವಿಾಸಲಾಗಿಬ್ಬಿರುವುದು ನಿರಾಕ್ಷೇಪಣ. (೪) ಬಾಂಜ್ಞಾ ಸರ್ವಾರ್ಥಸೆಯ ವಿಷಯವಾಗಿ ಆತನು ಯಥಾಶಕ್ತಿ ಸರ್ವದುಕೆಂದಿರುವನಾಗಿ ಕನ್ನಲೋಪವಾಗಲಿಲ್ಲ. (೫) ಈಯಲ್ಲಿ ವಿಚಾರಗಳಿಗೂ ಸ್ಥಾರ ಅನ್ಯಾಯವಾದ ರೂಪಾರ್ಥಿಗಳಿಗೂ ಇಗಾಗಿ ಅಗ್ರಹಾರಿಕರಾದ ಬಾಂಜ್ಞಾರು ಮೀಗೆ ಕೆಂದ್ರಯಕ್ಕೆ ಅವಕಾಶ ವನ್ನುಂಟುವಾಡಿಕೊಂಡುದು ಬಹಳ ಕ್ರಿಯೆಯಾಂಶವಾಗಿದೆ. (೬) ಗೃಹ ಸ್ಥಾಪನೆಗೂ ಕರು, ಉಪನಯನ ಲಗ್ಗು ಆಗಿ ಹೋಗಿದ್ದವನು ಮುಂತಾಡವರೆನ್ನೆಲ್ಲ ಸಂಘರ್ಷವಾರದಿಂದ ದೂರಿಕೆಂಡಲು ಮರನುದ್ದೆ ಮೊದಲಾದ

ಒಂದು ಪಂಗಡದವರು ದುಡುಕಿ ಸ್ವತಂತ್ರಿಸಿ ವಾಡಿರುವ ಆಷ್ಟೇಯು ಅವರ ಅಧಿಕಾರಕ್ಕೆ ವಿಾರಿ ಗೌರವಕ್ಕೆ ಕುಂದನ್ನುಂಟು ವಾಡತಕ್ಕು ಡಾಗಿದೆ. ಆದರೂ ಈಸಲಕ್ಕೆ ಅವರು ಗಳನ್ನು ಮನ್ನಿಸಿದೆ. ಇತಿಹಾಸ ಶಾತಕದ ಸಜೆ ವಳಿಕೆಯೇನಾದರೂ ಕೆಂಡುಬಂದಲ್ಲಿ ಅದಕ್ಕೆ ಕಾರಣರಾದವರು ಕೊರ ವಾದ ಆಷ್ಟೇಗೆ ಗುರಿಯಾದಾರು. ಇದೇ ಸಂದರ್ಭದಲ್ಲಿ ನಾರಾಯಣಸ್ವರಣಾರ್ಥಾವರ್ಚವಾಗಿ ಸುಂದರಗಿರಿ ಆಗ್ರಹಾರದ ಮಹಾಜನಗಳಿಗೆ ಹೇಳಿ ತಕ್ಕುದು ಮತ್ತೊಲ್ಲಂದು ಸಂಗಿಯುಂಟು. ಈಗ ಕಾಲಸ್ಥಿತ್ಯು ಬಹಳ ವಿಷಯವಾಗಿದೆ. ಪ್ರತಿಯೊಬ್ಬರಿಗೂ, ಮುಖ್ಯವಾಗಿ ವಾಸಿ ತಂಗಿ ಅನ್ನೋದಕೆಗಳಿಗೂ ಕಷ್ಟವಾಗಿದೆ. ಹೀಗಿರುವಲ್ಲಿ ಹನ್ನೆಕಷ್ಟಗಳಲ್ಲಿ ಆದಂಬರಕ್ಕೊಳ್ಳುತ್ತರ ಅತಿಯಾಗಿ ದುಂದುವಾಡಿ ಸಾಳಗಾಗಾರಾಗುವುದರಿಂದ ನಮ್ಮವರು ಇನ್ನೂ ಹೀನಸ್ಥಿತಿಗೆ ಬರುವ ಸಂಭವವುಂಟು. ನಮ್ಮ ಆರ್ಥಿಕತಕರ್ಗಳಲ್ಲಿ ಹಿಂಗೆ ದುಂದುವಾಡಬೇಕೆಂದು ಎಲ್ಲಿಯೂ ಹೆಚ್ಚಿಲ್ಲ ಭಕ್ತಿ ಮಂತ್ರ, ಜ್ಞಾನ ಇಷ್ಟ ಮುಖ್ಯವೇ ಏನಾ ಶಕ್ತಿಯನ್ನು ವಿಾರಿ ಬೇಕೆಂದಿಲ್ಲ. ಮಿತನ್ಯಯಿದಿಂದ, ಕರ್ಮಲೋಪವಿಲ್ಲದೆ ರಾ|| ಸೀತಾಕಾಂತನು ಹನ್ಯಕವ್ಯಗಳನ್ನು ನಡೆಯಿಸುತ್ತ ಇತರಿಗೆ ಒಳ್ಳಿಯ ಮೇಲ್ಲಿಬ್ಬಾಯನ್ನು ಹಾಕಿಕೊಟ್ಟಿರುವುದು ತಾಣಘ್ಯವಾದ ಸಂಗತಿಯಾಗಿದೆ. ಮತ್ತು ಇದಕ್ಕೆ ಬೆಂಬಲರಾಗಿ ನಿಂತು ಪೂರೋಪಿತ್ಯವನ್ನು ಕೃಗೊಂಡು ಪಾನರರ ಮಾತ್ರಗಳನ್ನು ಪರಿಗಣಿಸದೆ ಸಾಂಗವಾಗಿ ಆಜಾರ್ಯಕಾರ್ಯವನ್ನು ನೇರವೇ ರಸಿದ ವೇ|| ಗಂಗಾರಾಮನಂತಹವರು ನಮ್ಮಲ್ಲಿ ಕೆಲವರಾದರೂ ಇದ್ದರ ಬಾರಹ್ಯಾಸಂಪರದಾಯಗಳು ಎಷ್ಟೋ ಒಳ್ಳಿಯಕ್ರಮದಲ್ಲಿ ನಡೆದಾವು. ಈಗುಹಣವು ಪೂರೋಪಿತರುಗಳ ಉನ್ನಾದ್ವರ್ತಕವಾದ ಧೈರಾಜ್ಯದಿಸಾಮಧ್ಯಗಳಿಗೆ ಅನಂದಿಸಿ ಅವರಿಬ್ಬಿರಿಗೂ ಈ ಸಂಸಾಧನವಿಂದ ಎರಡುಬಳಿ ತಾಲುಗಳು ಸನ್ಯಾಸವಾಗಿ ಕಳುಹಿಸಲ್ಪಟ್ಟಿರುವುವು.

ಒಂದುದಿನ ಸಾಯಂಕಾಲ. ಗೇಂಧ್ರಾಳ ಮುಹೂರ್ತ. ಸುಂದರಗಿರಿ ಆಗ್ರಹಾರದ ಬಾರಹ್ಯಾರೇಲ್ಲಾ ಮನೆಗಳ ಒಗುಲಗಳಮೇಲೆ ಆಚಾರ್ಯಕಷ್ಟನ್ನು ಕಷ್ಟಕೊಂಡು ಕುಳಿತು ಲೋಕಾಭಿರಾತಪರಾಪರಾಪರನೇನೇ ಮಾತ್ರಗಳನ್ನೂ ದಿಕೊಳ್ಳುತ್ತಿರುವರು ಆಗ ಚರನ್ ಇಕರಾದ ಇಷ್ಟರು ಬ್ರಹ್ಮಾರು ಕೈಯ

ಲೇಳಿಂದೊಂದು ಬೆಳ್ಳಿಯಕೋಲನ್ನು ಹಿಡಿದುಕೊಂಡು ಉರ್ಬೆಕ್ಕೆ ಪ್ರವೇ ತಿಸಿದರು. ಅವರು ನೋಟ್ಟಿನೋದಲು ಸಿತಾಕಾಂತ ಮತ್ತು ಗಂಗಾರಾಮ ಈ ಇಷ್ಟರ ಮನೆಗಳನ್ನು ಹುಡುಕಿಕೊಂಡು ಬಂದು ಶ್ರೀ ಮರಣಿಂದ ಶ್ರೀಮುಖವು ಒಂದಿರುವುದಾಗಿಯೂ ಆ ರಾತ್ರಿ ಉರಬಬಾಗಿಲ ಹನುಮಂತ ರಾಮನ ಗುಡಿಯಲ್ಲಿ ಆತನ ಪಕ್ಕದ ಬ್ರಾಹ್ಮಣರಲ್ಲಾ ಶ್ರೀಮುಖದ ಕ್ರಾಂತಿಕ್ಕಾಗಿ ಸಭಿನೇರಬೇಕಿಂದೂ ಆ ವೇಳೆಗೆ ಮತದ ಸರ್ಪಾಧಿಕಾರಿಗಳೂ ದಯ ಮಾಡಿಸುವರೆಂದೂ ತಿಳಿಯಿಸಿ ಮರದ ಕರಿಕಾರರನ್ನು ನೋಡುತ್ತೆ ಉರ್ಬೆ ಶ್ಲೇಲಾಲ್ಲಾ ಬ್ರಾಹ್ಮಣಮಂಡಲಿಯಲ್ಲಿ ಗುಣಗುನ. “ಸಿತಾಕಾಂತನಿಗೇನೇಹೋಂಬಂಧಿತು” ಎನ್ನುವರು, “ಮರಮುದ್ರೆಗೆ ತೊಂದರೆ” ಎನ್ನುವರು. “ಇಷ್ಟೇಲಾಲ್ಲಾ ಗಂಗಾದಾಮನ ಶೀಟ್ಟಿ,” ಎನ್ನುವರು, “ಯಾರಾರಿಗೇನೇನು ಗತಿಯಾಗುವುದೂ!” ಎನ್ನುವರು, ಹೀಗೆ ಎಲ್ಲರೂ ತಮಕಮಗೆ ತೋರಿದ ರೀತಿಯಲ್ಲಿ ಆಡಿಕೊಳ್ಳುತ್ತಬಂದರು. ಕಾಲ್ಪನಿಕಾಲಕ್ಕೆ ಸರಿಯಾಗಿ ಸರ್ಪಾಧಿಕಾರಿಗಳೂ ಕುದುರುತ್ತಬಂಡಿಯಲ್ಲಿ ಬಂದಿಳಿದರು. ಆಗಾಗ್ಗೆ ಗಳೇ ದೇವಾಲಯ ದಲ್ಲಿ ಸೇರಿದ್ದ ಉಭಯಪಕ್ಕದವರೂ ಅವರನ್ನು ಮರ್ಯಾದೆಯಿಂದ ಸ್ವಾಗತ ಮಾಡಿಕೊಡರು. ಒಳಕೆ ತಾಳಮೇಳಗಳ ಮತ್ತು ನೇದಫೋಂವಗಳ ಸ್ವಂತ ಯೋಚನೆ ಉಂಟಾಗುವುದ ರಾಜಮಾರ್ಗಗಳಲ್ಲಾಲ್ಲಾ ಶ್ರೀಮುಖದ ಮೇರಿನಳಿಗೆಯಾಯ್ತು. ತರುವಾಯ ಅದೆ ಗುಡಿಯಲ್ಲಿ, ಮೇಳಿಕೆಂದಂತೆ ಲಿಖಿತರೂ ಕಾದಲ್ಲಿದ್ದ ಶ್ರೀಮುಖವು ಸರ್ಪಿಗೂ ಕ್ರಾಂತಿನಾಡಬ್ರಹ್ಮಿತ್ವತ್ವಿತು.

ಎರಡಾರು ಮಧ್ಯಕ್ಕೆ ತಿರೋಮನಸೆಯಾದ ಶ್ರೀಮದ್ವಾಜನಾಕುಮಾರಸ್ವಾಮಿ ಮಂಗಳಾರಂಭಯನ್ನು ಬೆಳಗಿದುದಾಯಿತು. ಸರ್ಪಾಧಿಕಾರಿಯು ರಾಮಜಂಡ್ರನ ಉಪನಿಷತ್ಸಂಬಂಧದಲ್ಲಿ ಅಗ್ರಹಾರದ ಬ್ರಾಹ್ಮಣವರ್ಗದಲ್ಲಿ ನಡೆದ ಅಂತರ ಕಲಹಾದಿಗಳನ್ನು ಕೋಣೀಡಿಕೆರಿಸಿ ತಿಳಿಯಹೇಳಿದರು. ಗುರುಗಳಾದ ಶ್ರೀ ಭಗವತ್ಪ್ರಾದರು ಸಿತಾಕಾಂತ, ಗಂಗಾರಾಮ ಈ ದೊಡ್ಡ ಮನಸ್ಸುರುಗಳಿಗೆ ಅನುಗ್ರಹಿಸಿದ್ದ ಶಾಲುಜೋಣಿಗಳನ್ನು ಅತಿರ್ಪಾದಪ್ರವರ್ಸರವಾಗಿ ಕೊಟ್ಟರು. ಮರಮುದ್ರೆಗೂ ಆತನ ಪಕ್ಕದವರಿಗೂ ಉಪನಿಷತ್ ವಿಷಯದಭ್ರಂಷಣಾಗಿದ್ದ ತಪ್ಸೃತಿಳಿವಳಕೆಯನ್ನು ತಿದ್ದಿದರು. ಅಲ್ಲಿಂದ ಮುಂದಕ್ಕೆ ಆ ಗ್ರಾಮದಲ್ಲಿ ಬ್ರಾಹ್ಮಣರೆಲ್ಲರೂ ಪಕ್ಕಮನುಖವಾಗಿರಬೇಕಿಂದೂ ದ್ವೈಧಿಭಾವವು ನಿಷಿಷ್ಟಿತವಾಗಿದ್ದರು.

ವೆಂದೂ ಖಚಿತಪಾದ ಉದಾಹರಣೆಗಳೊಡಗೊಂಡಿದ ಒಂದ್ದು ಪಾಠಗಳಿಂದ ಎಳ್ಳಿ
ರನ್ನೂ ಅನುದಗೀಕೋಣಿಸಿದರು.

ಆಗ್ಯಾಮುದ ಬಡಬ್ರಾಹ್ಮಣಿರಗೆ ಹಣ್ಣೆಕವ್ಯಾಧಿಗಳಲ್ಲಿ ಅದುವರೆಗೂ
ಶಂಠಾಗಿದ್ದ ಶೈಲಂದರಗಳಲ್ಲಾ ತಪ್ಪವರಂತೆ ಆಯಿತಾ. ಯಾರುಬೇಕಾದರೂ
ಸೀತಾಕಾಂತನಂತೆ ಅಥವಾ ಆತನು ಮಾಡಿದುದಕ್ಕಿಂಲೂ ಕಡಿಮೆ ವೆಷ್ಟು ದಿಂದ
ಶುಭಾಶುಭಕರ್ಮಗಳನ್ನು ಯಥಾತಕ್ತುಯಾಗಿ ನಡೆಯಿಸಿಕೊಳ್ಳಲನುಕೂಲ
ಪಾಯ್ತು. ಅಲ್ಲಿಂದ ಮುಂದಕ್ಕೂ ಸುಂದರಗಿರಿಯ ಬ್ರಾಹ್ಮಣರೆಖರೂ ಮಿತ
ವ್ಯಯಕ್ಕೆ ಮೇಲ್ಪುಜ್ಞು ಯಾದರು



ಶಾಖ್ಯವಾದ ಪ್ರಸ್ತುತಗಳು.

ಕ್ರಿಯೆಡರು ರಾಜ್ಯದ ಒಳಗೂ ಹೊರಗೂ ವಿದ್ಯಾಭಿರಾಜೀಲ್ಲಾಲ್

ಕಣಾಪ್ರಕ ವಾಚಕನುಂಡಲಿಯಲ್ಲಿ ಮೇಚ್ಚಿ ಕೆಯನ್ನು ಪಡೆದ

ಜಿ. ಕೃಷ್ಣ ಕಾಸ್ತಿ, ಕಣಾಪ್ರಕ ಸಾಹಿತ್ಯ ಸರಸ್ವತಿ, ವಿದ್ಯಾಭೂಪಣ.

ಇವರ ಗ್ರಂಥಗಳು.

- (೧) ಕಂಡರ್ ಗಾಟ್‌ ಕಥೆಗಳು—೧ ರೂ. ಸ್ವೇಂತ್ರ ಮ ವಿಷಯ ಗಳನ್ನು ಕಥೆಗಳ ರೂಪದಲ್ಲಿ ಲಲಿತವಾಗಿ ತಿಳಿಸುವುದು. ಉಪಾಧ್ಯಾಯ ರಿಗೂ ಮಕ್ಕಳಾಗೂ ತಾಯ್ಯಂಡಗಳಾಗೂ ಅವಕ್ಷಯ. (ಇನೇ ಮುದ್ರಣ)
- (೨) ಪ್ರಶ್ನತ್ವ—೧೨ ಆ. ಜಗತ್ತೈಸಿದ್ಧವಾದ ಪತ್ತೀದಾರಿ ಕಾದಂಬರಿ. ಗ್ರಂಥ ಕರ್ತರ ಸಮ್ಮತಿಯಿಂದ ತಿನೆಗುಭಾಷಣ್ಯಾಗೂ ಪರಿವರ್ತನೆಯಾಗಿದೆ. ಪ್ರತಿ ಗಳಿಲ್ಲಾ ಮುಗಿವಿನೆ. ಅನೇಕರ ಕೋರಿಕೆಯಂತೆ ಪ್ರಸ್ತಾವನೆಗಳನ್ನು ಇತ್ತೀಚೆಗೆ ದೊರೆಯುವುದು.
- (೩) ಸಾಗರಪ್ರಪಂಚ—೧೦ ಆ. ಪ್ರಪಂಚದ ಸಮಸ್ತ ಸಮುದ್ರಸಾಗರ ಗಳ ಮನೋರಂಧರವಾದ ವರ್ಣನೆ. ಮುತ್ತು, ಹವಳ, ಸ್ವಂಜಿ, ಶಾಶ್ವತ, ತಿಮಂಗಲದ ಬೀಳಿ, ಎಸ್ಟ್ರೋವೋಗಳು ಇಂತಹ ಸೋಜಿಗೆವಾದ ವಿಷಯ ಗಳನ್ನು ತಿಳಿಸಿ ಒಳಗೆ ನವನ್ನು ಹೆಚ್ಚಿಸುವುದು
- (೪) ಬೋಧನಕ್ಕೆ ಮನಂಗ್ರಹ—೫೨ ಆ. ಉಪಾಧ್ಯಾಯಿರಗೂ ಟ್ರಿನಿಡಾಡಿಗಳಿಗೆ ಕೃಷ್ಣನ್ನು ಕಿರಿಯಾಗಿ ವಿಷಯ ಮಾಡಿ. (ಇನೇ ಮುದ್ರಣ.)
- (೫) ನಡೆವಳಿ—೧ ರೂ. ಪ್ರತಿಯೊಬ್ಬ ರೂ ಒಂದಿ ನಾಗರಿಕರಾಗಬೊಕಾನದ್ದು.
- (೬) ರಾಮಾಚಂದ್ರ—೫೫ ಆ. ಸಾಮಾಜಿಕ ಕಾದಾಂಬರಿ. ಈಗಳಾಗೆ ಹಿಂದಿನ ವಿಷಯಾದಾಗಿದೆ

ಈ ಮಂಬಣಪ್ರಸ್ತುತಗಳು ಮುಗಿದು ತೋರಿಸಿ.

- (೭) ಜಾರ್ಜಾಸಾವಾರಾಜ್ಯ. (೮.) ಉತ್ತಮ. (೯.) ಖಿನ್‌ಪ್ರಜೆಗಳ ಪ್ರಸ್ತುತಿ. (೧೦) ನಿರ್ಲಗಿರಿಯೂ ಅಲ್ಲಿಯ ನಿವಾಸಿಗಳೂ. (೧೧) ಪರಿಷ್ಕಾರಗಳಲ್ಲಿ ಉತ್ತರವರೆಯುವ ವಿಧಾನ. (೧೨.) ಉನ್ನತ್ತು (೧೩.) ಕೋತಿಯ ಕಥೆ. (೧೪.) ಕುದುರೆಯೇ ಕಥೆ ದೊರೆಯಿಂದ ಸೇರಿಗಳು :—

ಬೆಂಗಳೂರು — ಏಬಾ ಪ್ರಸ್ತುತವಾಗಾರಿಗಳಲ್ಲಿ

ಮೈಸೂರು : — ಶ್ರೀರ್ಗೋಪಾಲ ಬುಕ್ಸ್ ಡಾಲ್

ತುಮಕೂರು — ಜಿ. ಕೃಷ್ಣ ಕಾಸ್ತಿ, ಡಿ. ನಾರ್ಮಾಲ್ ಸೂಲ್.

